

ಜೋಲನ ದೃಷ್ಟಿಕೋನದಲ್ಲಿ

(ಫಿಳಿಪ್ಪಿಯವರಿಗೆ 1:12-20)

ಬಹುಶಃ ಈ ಹೇಜಕೆಯನ್ನು ನೀವು ಕೇಜರಬಹುದು “ಜೀವಿತವು ನಿಮ್ಮ ಕ್ಯಾರೆನಿಂಬೆಹಣ್ಣನ್ನು ನಿಂಡಿದರೆ, ಅದನ್ನು ನಿಂಬಿಯ ರನವನ್ನಾಗಿ ಹಲವತ್ವಾಗಿಸಿಲ.” ಈ ದೃಷ್ಟಿಂತವು ವೈಖಿದ್ಯಪುರುಧವಾಗಿದೆ: ನಿಂಬಿ ರನವು ಹುಣಿಯಾಗಿರುತ್ತದೆ, ಅದರೆ ಆ ನಿಂಬಿಯ ಹುಣಿಗೆ ತಣ್ಣೀರನ್ನು ಬಿಶ್ವಮಾಡಿ ಮತ್ತು ನಕ್ಕರೆಯನ್ನು ಸೇಲನುವರದಾದರೆ ಅದು ಮಧುರವಾದ ನಿಂಬಿರನವಾಗುತ್ತದೆ, ತಣಿನುವ ಹಾಸಿಯಾಗುತ್ತದೆ. ಈ ವಿವರಣೆಯು ನಲಿಯಾದದ್ದೆ, ಕೆಲವು ನಾಲ್ಕಿ ಜೀವಿತವು ನಮ್ಮು “ಕ್ಯೋರಿಜನ್” “ನಿಂಬಿಯ ಹಣ್ಣನ್ನು” ನಿಂಡತ್ತದೆ - ಅದು ರಚಕರವಲ್ಲದ ಸಂದರ್ಭವೇ ಆಗಿರಬಹುದು. ಅದು ಸಂಭಿನುವಾಗ, ಆ ಪರಿಸ್ಥಿತಿಯನ್ನು ಸಹಿಸಿಕೊಳ್ಳುವ ಶ್ರಯಕ್ಕಾವನ್ನು ಮಾಡಬಹುದು ಅಥವಾ ಅದರಿಂದ ಅಡಗಿರುವ ಒಳತನ್ನು ಅಲಂಕಾರಾಳಿಬಹುದು: ನಮಗೆ ದೇರೆತಿರುವ “ನಿಂಬಿಹಣ್ಣನ್ನು” “ಮಧುರವಾದ ಹಾಸಿಯ” ವನ್ನಾಗಿ ಹಲವತ್ವಾನಲ್ಲಾಬಹುದು.

ಹೋಲನು ಇಂತಹ ಹೇಜಕೆಯನ್ನು ಕೇಜದೆ ಇರಬಹುದು, ಅದರೆ ಅದರ ಹಿನ್ನಲೆ. ಆಲುವ ಸಿದ್ಧಾಂತವನ್ನು ನಂಜಿದ್ದನು. ಅವನು ಕೈಸ್ತನಾಗುವಾಗ ಅವನಿಗೆ “ನಿಂಬಿಹಣ್ಣ ಗಳನ್ನು” ತುಂಜಿದ್ದೆ “ಒಂದು ಗಾಡಿಯನ್ನೇ ನಿಂಡಲಾಯಿತು.” ಅಪೋಣ್ಣಲರಕ್ಕುತ್ತದೆಲ್ಲ ಹೋಲನನ್ನು ತಪ್ಪಾಗಿ ನಡೆಸಿಕೊಂಡ ಕುಲತಾಗಿ ಬಿಷಯಗಳನ್ನು ದಾಳಲುಮಾಡಲಾಗಿದೆ (ಅಪೋಣ್ಣಲರಕ್ಕುತ್ತದೆಲ್ಲ 9:1-23:11ನ್ನು ನೋಡಿಲ), ಅವನಿಲ್ಲ ತಪ್ಪಿಲ್ಲದಿದ್ದರೂ ನೆರೆಮನೆಯ ಅನುಭವವನ್ನು ಅನುಭವಿಸಿದ್ದು ಅತನಿಗೆ ಹಿನಾಯಕರವಾಗಿತ್ತು (ನೋಡಿಲ 2 ಕೊಲಂಧ 11:23-30). ಕೈಸರೆಯಲ್ಲ ಅವನು ಎರಡು ವರ್ಷಗಳನ್ನು ಕಳೆದಿದ್ದನು (ಅಪೋಣ್ಣಲರಕ್ಕುತ್ತದೆಲ್ಲ 23:12-26:32ನ್ನು ನೋಡಿಲ). ಕೈಸ್ತಜನರ ಬಳಗೆ ಹೊದೆ ನಂತರ (ಅಪೋಣ್ಣಲರಕ್ಕುತ್ತದೆಲ್ಲ 25:10-12), ಅವನನ್ನು ಯೋಚ್ಯಾಪುರಕ್ಕೆ ಕಳುಹಿನಲಾಯಿತು (ಅಪೋಣ್ಣಲರಕ್ಕುತ್ತದೆಲ್ಲ 27:1-28:15ನ್ನು ನೋಡಿಲ) ಹೋಲನು ಫಿಳಿಪ್ಪಿಯವರಿಗೆ ಬಾರೆಯುವಾಗ ಅವನು ಎರಡು ವರ್ಷಗಳ ಕಾಲ ನೆರೆಮನೆಯಲ್ಲ ವಾಸಿಸಿದ್ದನು (ಅಪೋಣ್ಣಲರಕ್ಕುತ್ತದೆಲ್ಲ 28:30; 28:16-31ನ್ನು ನೋಡಿಲ). (ಈ ಪ್ರಸ್ತಾಕದಲ್ಲಿರತಕ್ಕಂತ ಅನೇಕ ವಿವರಗಳನ್ನು ಹೋಲನು ರೋಚ್ಯಾಪುರದ ನೆರೆಮನೆಯಲ್ಲಿಯವ ಅಂತ್ಯದ ವಿವರಗಳಲ್ಲಿ ಬಾರೆದನು. ಅವನ ಜಡಗಳೇಗಾಗಿ ಅವನು ಕಾಯ್ದಿದ್ದನು [2:24].)

ಅವನು ತನಗಿಯಾಗಿ ರೋಚ್ಯಾಪುರವನ್ನು ನಂಧಿಸಲು ಅಭಿಲಾಷೆಪುಷ್ಟವನಾಗಿದ್ದನು (ರೋಚ್ಯಾಪುರ 1:10, 11, 13; 15:22-24); ಅದರ ಬದಾಗಿ ಅವನು ಕೈದಿಯಾಗಿ ಅಲ್ಲಗೆ ಹೊಳದನು! ಇಂತಹ ಪರಿಸ್ಥಿತಿಯಲ್ಲ ಒಬ್ಬನು ಬೇಸರದ ಮನೋಭಾವನೆ ಲಾಂಛನವಾದರೂ, ಹೋಲನು ಯಾವುದೇ ಬಿಧವಾದ ಕಹಿಭಾವನೆಯನ್ನು ಹೊಂದಿರಾಲ್ಲಿದೆಯೆಂದು ನಮ್ಮ ಹಾತವು ತಿಳಿಸುತ್ತದೆ.

ಹೋಲನು ಬಿಧವಾದ “ನಿಂಬಿಯ ಹಣ್ಣೆನಿಂದ” “ಮಧುರವಾದ ಹಾಸಿಯವನ್ನಾಗಿ ಹಲವತ್ವಾನಲ್ಲ ನಾದ್ಯವಾಯಿಲು” ಅವನಿಲ್ಲ ನಡೆದ ಷಟನಾವಜಗಳಿಗೆ, ಅವನು ಹೊಂದಿದ್ದ ಮನೋಭಾವನೆಯನ್ನು ಬೇಳೆಯಿಂದ ವಿನಂದು ತಿಳಿಸಿದ್ದೇವೆ, ಫಿಳಿಪ್ಪಿಯವರ

ಅಧ್ಯಯನದಲ್ಲಿ ಈ ಬಿಷಯಗಳನ್ನು ಪ್ರಸರಾವತೀಸಲಾಗಿದೆ. ಇನ್ನೊಂದು ಅಧ್ಯಾದಲ್ಲಿ ಈ ಪ್ರಶ್ನೆಗೆ ಸಾಧ್ಯವಾಗಿ ನಿರ್ಣಯ ಕುರಿತಾಗಿಯೇ ತಿಳಿನುತ್ತದೆ:

ತೀಂತ್ರ ಯೀಎನುಬಿನಾಲ್ಲಿದ್ದಂಥ ಮನಸ್ಸು ನಿಮ್ಮಿಲ್ಲಯಿ ಇರಿ (2:5; ಒತ್ತಿ ಹೇಳಿದ್ದ ನನ್ನದು).

ನಿಮ್ಮಿಲ್ಲ ಪ್ರವಿಣರಾದವರು ಇದೇ ಅಭಿಜ್ಞಾಯವುಳ್ಳಪರಾಗಿರೋಣ (3:15ಎ; ಒತ್ತಿ ಹೇಳಿದ್ದ ನನ್ನದು).

ಕಡೆ ಮಾತೇನಂದರೆ, ನಹೋದರರೇ, ಯಾವಾವದು ನತ್ಯಪೂರ್ವ ಮಾನ್ಯಪೂರ್ವ ನಾಯಿಪೂರ್ವ ಶಿಥಿತಪರಪೂರ್ವ ಮನೋಹರಪೂರ್ವ ಅಗಿದೆಯೇ, ಯಾವದು ನಷ್ಟಿಣವಾಗಿದೆಯೇ, ಯಾವದು ಕೀರ್ತಿಗೆ ಯೋಗ್ಯಪೂರ್ವೇ. ಅವೆಲ್ಲಪೂರ್ವಗಳನ್ನಿಂದ ಲಕ್ಷ್ಯಕ್ಕೆ ತಂದುಕೊಳ್ಳಲಿ (4:8; KJV; ಒತ್ತಿ ಹೇಳಿದ್ದ ನನ್ನದು).

ಹೋಲನನ್ನು ನಿರ್ವಹಿ ರೋಚುಪುರದಲ್ಲಿ ನೋಡಿದ್ದರೆ, ಅಲ್ಲ ಹಳೆ ಪ್ರಸಂಗಿಯ ಬೇಡಿಗಳಿಂದ ಬಂಧನಕ್ಕೆನ್ನಾಗಿರುವದನ್ನು ನೋಡುತ್ತಿದ್ದಿಲ. ಥೀಲಮೇನಿನಿಗೆ ೨, ಅಂತೊನ್ನಲರಕ್ಕೆತ್ಯಾಗಳು 28:20, ಮತ್ತು ಎಹೆನ 6:20ನ್ನು ಓದಿ. “ಸರಜಳ” ಎಂಬ ಹದವನ್ನು ರ್ರಿಎಕ್ ಬಾಂಡಿಯಲ್ಲ (halusis) ಎಂದು ಕರೆಯುತ್ತಾರೆ. “ಉದ್ದ ಕಡಿಮೆ ಇರುವ ನರಪಜಿಯಿಂದ ತ್ರಂಗಿಯ ಮುಂಗ್ಯಯನ್ನು ಬಂಧಿಸಿ ಅದರ ಇನ್ನೊಂದು ಬದಿಯನ್ನು ಅವನ ಕಾವಲುಗಾರನಾದ ಸ್ವೇಂಕನ ಮುಂಗ್ಯಗೆ ಜಗಿಯಲ್ಪಡುತ್ತದೆ. ಇದಲಿಂದ ಕೈದಿಯ ತಪ್ಪಿಸಿಕೊಳ್ಳುವದು ಅನಾಧ್ಯವಾಗುತ್ತದೆ.”^೧ ಇದು ಈ ಎರಡು ವ್ಯಾಖ್ಯಾನದ ಅಧ್ಯಾತ್ಮಾಗಿರುತ್ತದೆ. ಹೋಲನ ಹಲವಿತಯನ್ನು ಮತ್ತು ಅವಸಿಗುಂಬಾದ ಅಪಮಾನವನ್ನು ಯೋಜಿಸುವಾಗ, ನಿಮ್ಮಿಲ್ಲ ಅವನ ಬಗ್ಗೆ ಅನುಕಂಪ ಅಥವಾ ಕೋಳಬೆಳ್ಳಿ ಉಂಬಾಗಬಹುದು ನಿಮ್ಮೆ ಗಮನವನ್ನು ಬದಲಾಯಿಸಿ: ಹೇಗೂ ಹೋಲನ ಹೃದಯದಲ್ಲಿ ಏನನ್ನು ನೋಡಬಹುದು ಮತ್ತು ಏನನ್ನು ನೋಡಲಾಗುದು. ಹೋಲನು ತನ್ನ ಈ ಸಂದರ್ಭವನ್ನು ದೃಷ್ಟಿಸುವಾಗ, ಅದರಲ್ಲ ಅವನ ಯಾವುದೇ ಅಭಾವವನ್ನು ಕಾಣಲ್ಲ, ಅದರೆ ಜಯವನ್ನೇ ತಂಡನು. ತನ್ನನ್ನು ಕೈದಿಯನ್ನಾಗಿ ಹಲಗಟಿಸಿಕೊಳ್ಳದೆ, ಜಯ ಹೊಂದಿದವನಂತೆ ಹಲಗಟಿಸಿಕೊಂಡನು.

ಹೋಲನು ಈ ಹಲಹಿತಿಯನ್ನು ದೃಷ್ಟಿಸಿದ ದೃಷ್ಟಿಕೋನದಿಂದಲೇ ನಾವು ನಹ ದೃಷ್ಟಿನ ಬೇಕೆಂಬ ನವಾಲನ್ನು ಈ ಹಾರದಲ್ಲಿ ನೋಡುತ್ತೇವೆ. ಇದನ್ನು ಮಾಡುವದರ ಮೂಲಕ ಬಹುಶಃ ನಿನು ಮತ್ತು ನಾನು ಜೀವಿತವನ್ನು ನಕಾರಾತ್ಮಕವಾಗಿ ದೃಷ್ಟಿಸಬಹುದು. ನಾನು ನತ್ತರೂ ಅಥವಾ ಬದುಕಿದರೂ, ತೀಂತ್ರನು ಮಾತ್ರ ನನ್ನ ದೇಹದಲ್ಲಿ ಮಹಿಮೆ ಹೊಂದುವನು.

ಡೆವರ ಅಭಿಪ್ರಾಯ ಶಾಯ್ಗಾಂಜನ್ನು ಅವನು ಕಂಡನು (1:12-14)

ಹೋಲನ ಹತ್ತಿಕೆಯ ಮುಖ್ಯ ನಾರಾಂಶವನ್ನು ನಾವು ತಲುಹಿಡ್ದೇವೆ. ಹತ್ತಿಕೆಯನ್ನು ವೈಯಿಕ್ತಿಕವಾದ ಬಿಜಾನದಿಂದ ಹೂರಂಜಿಸುವುದು ವಾಡಿಕೆಯಾಗಿದೆ, ಅದರಲ್ಲ ಅವನ ಉತ್ತಮವಾದ ಬರವಣಿಗೆಯು ಒಳಗೊಂಡಿರುತ್ತದೆ. ಚೈಯತ್ತಿಕವಾದ ಮಾಹಿತಿಗಳನ್ನು ನಿಂಡುವ ಮೂಲಕ ಹೋಲನು ತನ್ನ ಹತ್ತಿಕೆಯನ್ನು ಹೂರಂಜಿಸಿದ್ದಾನೆ... ಅದರೂ ಅದರಲ್ಲ ತನ್ನ ಬಗ್ಗೆ ಬರೆಯದೆ. ಯೋಣುವಿನ ಮತ್ತು ಯೀಎನುಬಿನ ಸುಬಾಡೆಯ ಕುಲತಾಗಿ ಬರೆದಿದ್ದಾನೆ.

“ಸಹೋದರರೇ, ನಿಂವ ಪಿಣಿಯಬೇಕೆಂದು ಅಪೇಕ್ಷಿಸಿದ್ದೇನೆ” ಎಂದು ಹೋಲನು ಹೂರಂಜಿಸಿದ್ದಾನೆ (ವಜನ 12.೧). “ಸಹೋದರರು” ಎಂಬ ಹದವನ್ನು ಹೋಲನು ಇತ್ತುಹಟ್ಟಿದ್ದಾನೆ. ಅದು ಕೌಟಂಜಿಕ ಸಂಬಂಧಕ್ಕೆ ನೂಜನೆಯಾಗಿದೆ. ಈ ಬಿಧದ ಹದಗಳನ್ನು 130 ನಾಲ ಅಥವಾ ಅವನ ಜಿಕ್ಕುಹತ್ತದಲ್ಲ, ಒಂಭತ್ತು ನಾಲ ಈ ಹದಗಳನ್ನು ಉಪಯೋಗಿ

ಸಿದ್ಧಾನೆ (ಪಜನಗರಳ 12, 14; 2:25; 3:1, 13, 17; 4:1, 8, 21).

ಅವನು ಮುಂದುವರಿಸಿ, "... ನನಗೆ ಸಂಭವಿಸಿರುವುದು ನುವಾತೇಯ ತ್ರನಾರಣಿಗೆ ಸಹಾಯವಾಯಿತು." ಎಂದು ತಿಳಿದ್ದಾನೆ. "ಸಂಭವಿಸಿರುವುದು" ಅಂದರೆ ಅದರಿಳು ಅವನ ತಳೆಯ ಹೊಳೆದ ಕಾಲದ ಮತ್ತು ಪರಮಾನಂತರದ ಕರ್ತವ್ಯಗಳ ಸಕ್ತಿ ಒಳಗೊಂಡಿರುತ್ತವೆ: "ನನಗೆ ಸಂಭವಿಸಿರುವ" ಎಂಬ ಹದ ತ್ರಯೋಗದಿಂದ ತನ್ನೆಲ್ಲವನ್ನು ಅಂತ್ಯೋಜಿಸಿದ್ದಾನೆ.

ಅವನ ಮನಸ್ಸು ನಮಸ್ಯೇಗಳ ಮೇಲೆ ಕೇಳಿದ್ದಿರುತ್ತವೆ: ಅವನ ಮನಸ್ಸು "ನುವಾತೇಯ ತ್ರನಾರಣಿಯ" ಮೇಲೆ ಇರುವದಾಗಿತ್ತು. ರೀಕ್ರೋ ಭಾಷೆಯ euangelion ಎಂಬ ಹದದಿಂದ ಹೊರಹೊಬ್ಬಿದ್ದು, "ಶುಭನಂದೆಳೆ" ಎಂದು ತಜ್ಞಮೇಗೊಂಡಿದೆ.

ಅಪ್ರೋಸ್ತಲನು ನುವಾತೇಯ ತ್ರನಾರಣಿಯ ಕುಲತು ಮಾತನಾಡುವಾಗ, ಒಂದು ಜಿತ್ರಣಬಿರುವ ಹದವನ್ನು ಉಪಯೋಗಿಸಿದ್ದಾನೆ. ರೀಕ್ರೋ ಭಾಷೆಯ ಜೊಳಿ ಹದಗಳ "ತ್ರನಾರಣಿ" (prokope) ಎಂಬ ಹದವನ್ನು ಅನುವಾದ ಮಾಡಲಾಗಿದೆ (prokoptein), ಎಂಬುದಲಿಂದ "ಕತ್ತಲಿನುತ್ತಾ ಮುಂದಾಗು" ಎಂಬ ಕ್ರಿಯಾಪದವಾಗಿದೆ.² "ಮಂಜೂಣಿ ಸೈನಿಕನು ಕಾಡನ್ನು ಕತ್ತಲಿಸಿಲಿಕೆಂಡು ಮುಂದಾಗುವ ಕುಲತಾಗಿದೆ."³ ಸ್ವನ್ಯಾದ ತಂತ್ರಜ್ಞನು, ಸ್ವನ್ಯಾಕ್ರೈ ಅನುಕೂಲವಾಗುವಂತೆ ಕಾಡಿನ ಮೀರಿಗಳನ್ನು ಕತ್ತಲಿನುತ್ತಾ ಮುಂದೆ ನಾಗುವಂತೆ ಮತ್ತು ಇದಲಿಂದ ಸ್ವನ್ಯಾದ ಕಾಯೆಭಾರವನ್ನು ನಷ್ಟಲ ಮಾಡುವಂತೆ⁴ ಈ ಕಾಯೆಪ್ರ ಅವಲಗೆ ನೂತನವಾದ ನ್ಯಾಷಿವನ್ನು ನಿಂಡುತ್ತಿತ್ತು.⁵ ಹೊಲನ ನೆರೆವಾನಷ್ಟು, ನುವಾತೇಯ ತ್ರನಾರಣಿಗೆ "ಮಾರ್ಗವನ್ನು" ಕೆಳ್ಳಿಸಿ ತೋಟ್ಯಿತ್ತು!

ತಳೆದು ಹೊಡವರ ನಂಗಡ ನಂಹಕ್

ಅವನ ನೆರೆವಾನದಿಂದ ಉಂಬಾದ ಪ್ರಮುಖವಾದ ನುವಾತಾದ ತ್ರನಾರಣಿಯನ್ನು ಹೊಲನು ತಿಳಿಸಿದ್ದಾನೆ. ತಳೆದು ಹೊಳೆದವರ ನಂಗಡ ನಂಹಕ್ವಂಪನ್ನು ಹೊಂದಿದ್ದು, ಹೊದಲನೆಯದು, ಅವನಸ್ಸು ನೆರೆಮನೆಯಿಲ್ಲ ಪ್ರತಿಬಂಧಿಸಿದ ನಲುವಾಗಿ, ಅವನಿಗೆ ನುವಾತೇಯನ್ನು ನಾರಲು ವಿಶೇಷವಾದ ಅರಕಾಶಪ್ರ ಅನುಗ್ರಹವಾಯಿತು. ಅವನು ಯಿಹಾದ್ಯರ ಸಬಿತಿಗೆ ನುವಾತೇಯನ್ನು ನಾಲಿದನು, ರೋಮಾಯದ ಅಧಿಕಾರಿಗಳೂ ಮತ್ತು ಇತರೆ ಉನ್ನತ ಅಧಿಕಾರಿಗಳೂ ನುವಾತೇಯನ್ನು ನಾಲಿದನು, ಮತ್ತು ಇದರಿಳು ಅರನರೂ ಒಳಗೊಂಡಿದ್ದರು (ಅಪ್ರೋಸ್ತಲರಕ್ಯುತ್ಯಗರಳ 23:1; 24:10, 24, 25; 25:23; 26:1). ಹೇಗೂ, ಅವನು ರೋಮಾಯದ ಸೈನಿಕನೊಂದಿಗೆ ಕಟ್ಟಲ್ಪಟ್ಟಿರುವಾಗ, ಈ ಯಾವುದೇ ವಿಷಯಗಳ ಅವನಿಗೆ ಒಳಗೊಂಡಿರುತ್ತಾ ಲಾಂಬುಮಾಡಿಲ್ಲ (ಅಪ್ರೋಸ್ತಲರಕ್ಯುತ್ಯಗರಳ 28:16ನ್ನು ನೋಡಿಲಿ). "ನುವಾತೇಯ ವಿಶೇಷವಾದ ತ್ರನಾರಣಿಯ" ಕುಲತು ಮಾತನಾಡಿದ ನಂತರ (ಥಿಳಿಷಿ 1:12), ಅವನು, "ನನ್ನ ಬೇಡಿಗಳ ಕ್ರಿಸ್ತನ ನಿಖಿತವೇ ಎಂದು ಅರಮನೆಯ ಹಕ್ಕೆ ಯವರೆಲ್ಲಿಗೂ ಬಿಕ್ಕಾಡವರೆಲ್ಲಿಗೂ ತಃಿದ್ಧಾಯಿತು" (ಪಜನ 13:೧).

ರೀಕ್ರೋ ಭಾಷೆಯ, ಅಂದ್ರ ತಜ್ಞಮೇಯ "ತ್ರಯೋಬೋಳಿಯನ್" ಎಂಬ ಹದವು "ತ್ರಯೋಬೋಳಿಯಮ್" ಎಂಬುದಾಗಿರುತ್ತದೆ. (ನೋಡಿಲ KJV) ಇದು ಜಕ್ತವರ್ತಿಯ ಅರಮನೆಯ ಕುಲತಾಗಿರುತ್ತದೆ ಎಂದು ಕೆಲವರ ಅಭಿಖಾಯವಾಗಿರುತ್ತದೆ (4:22), 1:13ರಿಳ್ಳ, ನಮುದಿಸಿರುವ ಹದವು ತ್ರಯೋಬೋಳಿಯನ್‌ರ ಬೆಂಗಾವಾನವರ ಕುಲತಾಗಿ ಇರುತ್ತದೆ ಎಂದು ಬಿದ್ಬಾಂಸರು ತಿಳಿಸುತ್ತಾರೆ. ಈ ಲುತ್ತಮಾವಾದ ಬೆಂಗಾವಾನವರು, ರೋಮಾಯರ ಉನ್ನತಮುಣ್ಣದ ಸ್ವನ್ಯಾಕ್ರೈ ಸೇಲಿದವರಾಗಿದ್ದರು,⁶ ಅವರು ಇಂಬಾಜಾದಿಂದ ಆಲನಲ್ಪಟ್ಟ ಹತ್ತು ನಾಬಿರ ಮಂದಿ ಸೇನಾದಾಢದವರಾಗಿದ್ದರು, ಅವರೆಲ್ಲರು ಶತಾದಿಹತಿಗೆ ನಮಾನವಾದ ನ್ಯಾನ ಮಾನವನ್ನು ಹೊಂದಿದ್ದರು (ಸೂರು ಜನ ಸೈನಿಕಲಿಗೆ ನಾಯಕನು). ಅವರ ಇತರ ಕರ್ತವ್ಯದೊಂದಿಗೆ, ಜಕ್ತವರ್ತಿಯ ವೈಯಕ್ತಿಕವಾದ ಬೆಂಗಾವಾನವರಾಗಿದ್ದರು. ಅವರು

ಉತ್ತಮವಾದ ಪರಿಸ್ಥಿತಿ ಹೊಂದಿದವರಾಗಿ, ಜ್ಯಾಕ್‌ಪೈರಿಂಗ್‌ನ್ನು ನಿರ್ಮಿಸುವದರಲ್ಲಿಯೂ ಕೃಷಿಕರನ್ನು ಹೊಂದಿದ್ದರು. ಅವರು ಬಿಳೆಂಟ್ ಅವಕಾಶಗಳನ್ನು ಹೊಂದಿದ್ದರು, ಅವರ ಸಂಬಂಧ ದ್ವಿಗುಪಣವಾಗಿದ್ದು. ಅವರದೇ ಆದ ಮನೆಗಳನ್ನು ಹೊಂದಿದ್ದರು. ಅವರು ಹನ್ನೀರಿಂದ ಅಥವಾ ಹದಿನಾರು ಪರಿಸ್ಥಿತಿ ನಂತರ, ಅವರು ನಿಖ್ಯಾತಿ ಹೊಂದುವಾಗ ಅವರು ರೋಮಾಯ ನಾಮೂಜ್ಯದ ನಾಗಲೆಕ ಹಕ್ಕನ್ನು ಸ್ವತಂತ್ರವನ್ನು ನಿಡಲಾಗುತ್ತಿತ್ತು. ಇಂಥಂತಹ ಒಂದು ಬೆಂಗಾವಲನ್ನು ಹೊಲನು ಹೊಂದಿದ್ದಲಿಂದ, ರೋಮಾಯದ ಅಧಿಕಾರಿಗಳು ಅವನಿಗೆ ನೀಡಿದ್ದ ಶ್ರಮಾಲ್ಯತೆಯನ್ನು ತಿಳಿದುಕೊಳ್ಳುತ್ತೇವೆ.

ಹೊಲನನ್ನು ಅವರು ಕಾಯುವಾಗ, ತ್ರಿತಿ ಆರು ತಾಸಿಗೆ ಬೆಂಗಾವಲನವರು ಬದಲಾಗುತ್ತಿದ್ದರು. ಈ ಕಾರಣದಿಂದ ಪ್ರತಿದಿನವನ್ನೂ ನಾಲ್ಕು ಜನ ಸೈನಿಕರಿಗೆ ಅಪ್ರೋನ್ತಲನು ತನ್ನ ಶೈಭಾವ ಜಳುವ ಅವಕಾಶವನ್ನು ಹೊಂದಿದ್ದನು. ನನ್ನ ಅಂಕೆನಂಖ್ಯೆಯ ಲೆಕ್ಕಪ್ರಾಣಿಯಾಗಿದ್ದರೆ, ಹೊಲನು ಎರಡು ಪರಿಸ್ಥಿತಿ ಅಂತರದಲ್ಲ ಸುಮಾರು 2,920 ಜನ ಬೆಂಗಾವಾನವರನ್ನು ನಂಹತ್ತೀಸಿದ್ದನು!⁷ ಆ ಸೈನಿಕರು ಹೊಲನನ್ನು ಕೈದಿಯಿಂದ ಭಾವಿಸಿದ್ದರೂ, ಹೊಲನೇ “ಒಂದು ಕೈದಿಗಳ ಗುಂಟನ್ನು” ಹೊಂದಿದ್ದನು. ಹೊಲನು ತನ್ನ ಜಯವರಣಕ್ಕೆಯ ದಿವಸಗಳಲ್ಲಿಯಾಗ:

- ಅವನು ಫಿಳಿಪ್ಪಿಯ ಪತ್ರವನ್ನು ಬರೆಯಿಸಿದನು.
- ತನ್ನ ಸೈನಿಕರಾದ ತಿಮೋಥಿ ಮತ್ತು ಎಥ್ರಾಲೈಡಿತನ ನಂಗಡ ಮಾತನಾಡಿದನು (1:1; 2:25 ನೋಡಿಲಿ).
- ಅವನನ್ನು ನಂಧಿಸಲು ಬಂದವರೆಹಾಂದಿಗೆ ಬೋಧಿಸಿದನು (ಅಪ್ರೋನ್ತಲರಕ್ಕುತ್ತೀರಿದ್ದ 28:17-31ನ್ನು ನೋಡಲಿ).
- ಅವರನ್ನು ಶ್ರಾಂಕಿಸಿ ದೇವರನ್ನು ನ್ಯೂತಿಸಿದನು. (ಫಿಳಿಪ್ಪಿ 1:3, 4. ಅಪ್ರೋನ್ತಲರಕ್ಕುತ್ತೀರಿದ್ದ 16:25, ಇದರಲ್ಲ ಅವನ ಹಿಂದಿನ ಸೇರೆ ವಾನದ ಕುಲತಾರಿಯ ಅವನು ಸೇರೆಮನೆಯಾಲ್ದಾಗ್ಗ ಮಾಡಿದ ತ್ರಿಯಿಗಳ ಕುಲತಾರಿ ಶಿಖರಲಾಗಿದೆ.)
- ಅವನು ಬಿರೋಧಿಗಳ ತ್ರಿಖಾಗಿಗೆ ಉತ್ತರವನ್ನು ನೀಡಿದನು. (ಅವನು ಸೈನಿಕರೆಹಾಂದಿಗೆ ಮಾತನಾಡಿರುವದಿಲ್ಲವೆಂದು ಈ ಹಾತದಲ್ಲಿ ತಿಳಿಸಿರುವದಿಲ್ಲ, ಆದರೆ ಅವನು ಇಂತಹ ಒಂದು ಅವಕಾಶವನ್ನು ತಪ್ಪಿಸಿಕೊಳ್ಳಲು ನಾಧ್ಯವೇ? ರೋಮಾತ್ಮಕ 1:14-16ನ್ನು ನೋಡಿಲಿ.)

ಹೊಲನು ತನ್ನ ಮೂಲ ಯೋಜನೆಯಿಂತೆ ರೋಮಾತ್ಮಕವನ್ನು ನಂಧಿಸಿ, ರೋಮಾಯರ ಮುಖ್ಯ ಸ್ಥಳದಲ್ಲಿ ಪ್ರಸಂಗವನ್ನು ಮಾಡಿದ್ದೇಯಾದರೆ ಬಹುಶಃ ಸೈನಿಕರಲ್ಲಿ ಒಬ್ಬನಾದರೂ ನಿಂತು ಅವನ ಪ್ರಸಂಗವನ್ನು ಕೇಳುತ್ತಿರಲ್ಲ. ಹೇಗೂ ಅವನೆಹಾಂದಿಗೆ ಅವರು ನಹ ರಾತ್ರಿ ಹಗಲು ಬಂದಿನಲ್ಲಿಷ್ಟಿದ್ದಲಿಂದ, ದೇವರು ರಹಸ್ಯವಾಗಿ ಅಧ್ಯಾತ್ಮಗಳನ್ನು ಮಾಡುತ್ತಾನೆ ಎಂಬ ನಂತರವನ್ನು ಅಲಕ್ಷಿಸಾಡುವುದು ಅನಾಧ್ಯವಾಗುತ್ತಿತ್ತು!

ಆ ಬೆಂಗಾವಾನವರಲ್ಲಿ ಯಾರಾದರೂ ಕೈಸ್ತರಾದರೆ? ತೈರಜೆಯನ್ನು ಹೊಂದಿದ ಸಂಪ್ರದಾಯದ ಪ್ರಕಾರ ಕೆಲವರು ಕೈಸ್ತರಾದರು ಅಥವಾ ಹೊಲನ ಪ್ರಸಂಗವನ್ನಾದರೂ ಅಪ್ಪಿಸಿಕೊಂಡರು. ಹೊಲನು “ಕ್ರಿಸ್ತನಿಗೋಣರವಾಗಿ ಸೇರೆ ಮನೆಯಾಲ್ದಾಗ್ನು” ಎಂಬ ಹೇಳಕೆಯು ಪ್ರತಿ ಬೆಂಗಾವಾನವರಲ್ಲಿ ಪ್ರಸಿದ್ಧವಾಗಿತ್ತು (ಬತ್ತಿ ಹೇಳಿದ್ದು ನನ್ನದು). ಅವನು ತಪ್ಪಿ ಮಾಡಿ ಸೇರೆಮನೆ ವಾಸಿಯಾಗಿರಿತ್ತಲಿವೆಂದ ಅವರು ತಿಳಿದ್ದರು, ಕ್ರಿಸ್ತನ ನಂಜಕೆಯ ಕಾರಣದಿಂದ ಕೈದಿಯಾಗಿದ್ದನು NIVಯಲ್ಲಿ “ಅರಮನೆಯ ಬೆಂಗಾವಾನವರಲ್ಲಿರುವ ಮತ್ತು ಪ್ರತಿಯೋಬ್ಬಿಗೂ ಹೊಲನು ಕ್ರಿಸ್ತನ ನಿರ್ಮಿತ ಬೆಂಗಾವಾನವರಲ್ಲಿನೆಂಬುದಾಗಿ ಸ್ವಷ್ಟವಾಗಿ

ತಿಜದಿತ್ತು”

“ಹರರೆಯವರೆಲ್ಲಿಗೂ” ಖಿಕ್ಕಾದವರೆಲ್ಲಿಗೂ ಪ್ರಸಿದ್ಧಿಯಾಗಿತ್ತು (ಪಜನ 13ಬಿ). ಖಿಕ್ಕಾದವರೆಂದರೆ, ಅವರಲ್ಲ ಹೊಲನ ತಭಾವಕ್ಕೆ ಒಳಗಾದವರು ನಹ ಒಳಹಟ್ಟಿದ್ದಾರೆ. (ಈಹೆಣೆಂದ ಓನೇಸಿಮನು ಅವರಲ್ಲಿಬ್ಬಾಗಿರ್ದನು. ಫಿಲಮೋನ 10-21ನ್ನು ನೇಡಿಲ.) ಕೈನರನ ಮನೆಯವರನ್ನು ಹಲವರೆನೆ ಮಾಡಿದನೆಂಬ ಸುಧಿಯು ರೋಮಾಪುರದಲ್ಲ ಬಹುಶಃ ಪ್ರಜಾತಿಯಾಗಿತ್ತು (4:22ನ್ನು ನೇಡಿಲ). ದೇವರ ನಂದೇಶಕನು ಬಂಧನದಿಲ್ಲರಬಹುದು ಆದರೆ ದೇವರ ನಂದೇಶವು ಬಂಧನಕ್ಕೆಷಿಕ್ಕಬಂದಿಲ್ಲ (2 ಆಯಾಥ 2:9ನ್ನು ನೇಡಿಲ)!

ಹೊಲನು ಬಂಧನಕ್ಕೆಷಿಕ್ಕಬಾದಾಗಲೂ, ಸುವಾತಾ ಪ್ರಾಣಾರಣಾ ಕಾರ್ಯವು ಹಿಡಿಗೆ ಬರುವಂತೆ ಅವನು ಉಪಯೋಗಿಸಿಕೊಂಡ ಅವಕಾಶದ ಉದಾಹರಣೆಯನ್ನು ಇಲ್ಲ ನೋಡುತ್ತೇವೆ. ಕರ್ಗಾಗಲೇ ನಾವು ಗಮನಿಸಿದಂತೆ ನೀನು ಮತ್ತು ನಾವು ನಹ ವಿಬಿಧ ಲೀಟಿ ಯಾದ “ಬೇಡಿಗಳಳಿ” ಇರಬಹುದು, ಆದರೆ ಈ “ಬೇಡಿಗಳು” ಸುವಾತಾ ಪ್ರಾಣಾರಣಿಗೆ ಅವಕಾಶವನ್ನು ಕಳ್ಳಿಸಿ ಕೊಡುತ್ತೇದೆ. ಹೊಲನು ಸ್ಯುಸಿಕರ್ಜಾಂದಿಗೂ, ಸ್ಯುಸಿಕರು ಅವನೊಂದಿಗೂ ಸರಹಜಗಳಿಂದ ಬಂಧನಲ್ಪಟ್ಟಿರುತ್ತದ್ದರು. ಅದೇ ಲೀಟಿಯಾಗಿ ಕೈಸ್ತುರು ಇಷ್ಟಹಡದ ನಂದಭರಗಳಿಗೆ ಬಂಧನಲ್ಪಟ್ಟಿರಬಹುದು ಆದರೆ ಇತರರು ನಹ ಇತಕ ನಂದಭರಗಳಿಗೆ ಬಂಧನಲ್ಪಟ್ಟವ ರಾಗಿದ್ದೂ ಇದಲಿಂದ ಅವರ ವರ್ಜನನ್ನು ಬೆಳಿಸಿಕೊಳ್ಳಲು ಅವಕಾಶಪುಂಬಾಗುತ್ತದೆ. ಒಬ್ಬ ತಾಯಿಯ ಮನೆ ತಂಜರುವ ಜಿಕ್ಕಮುಕ್ಕಳೊಂದಿಗೆ ಬಂಧನಕ್ಕೆಷಿಕ್ಕಬಾಗಿರಬಹುದು; ಆದರೆ ಒಂದು ಹೇಳಿ ಆಕೆಯು ತನ್ನ ಮಕ್ಕಳಿಗೆ ದೇವರ ಮಾರ್ಗವನ್ನು ಬೋಧಿಸುವುದಾದರೆ (ಧವೋಽಹಡೆಶ ಕಾಂಡ 6:7), ಹರಲೋಕ ರಾಜ್ಯಕ್ಕೆ ಆ ಮಕ್ಕಳಿಂದುಂಬಾಗುವ ಒಳಕನ್ನು ಯಾರು ಬಲ್ಲಾರು? ಒಬ್ಬ ಸ್ತ್ರೀಯ ಅಜನಂಜಿಗಳ್ನಾದ ಒಬ್ಬ ಜೀವನ ಸಂಗಾಯಿಯೊಂದಿಗೆ “ಬಂಧನದಲ್ಲದೇನೆ” ಎಂಬ ಅನುಭವಪುಂಬಾಗಬಹುದು, ಆದರೆ ಆಕೆಯು ಉತ್ತಮ ಮಾಡಲಿಯಾಗುವದಕ್ಕೆ ಆಕೆಗೆ ಅವಕಾಶವಾಗಿರುತ್ತದೆ (1 ಹೆಚ್ತ 3:1, 2ನ್ನು ನೇಡಿಲ). ಒಬ್ಬ ಕೆಲನಗಾರನು ತನಗೆ ಇಷ್ಟವಿಲ್ಲದ ಕೆಲನದಲ್ಲ “ಬಂಧನಕ್ಕೆಷಿಕ್ಕಬಾಗಿರಬಹುದು, ಆದರೆ ತನ್ನ ಜೊತೆಯವರಿಗೆ ಬೋಧಿಸುವ ಅವಕಾಶವನ್ನು ಹೊಂದಿರುತ್ತಾನೆ. ಅನೇಕ ಜನರು ದೈಹಿಕ ವಾದ ಅನಾರೋಗ್ಯಕ್ಕೆ” ಬಂಧನಲ್ಪಟ್ಟಿರುತ್ತಾರೆ. ಆದರೆ ಆ ಹಲಸ್ತಿತಿಗಳು ಕೀಸ್ತನ ಕಾರ್ಯಗಳಾಗಿ ಉಪಯೋಗಿಸಲಿನಲ್ಲಿದ್ದಾರೆ. ಅನಾರೋಗ್ಯದಲ್ಲಿರುವವರು ದೇವರ ನೇವೆ ಮಾಡುವದಕ್ಕೂ ಇತರಿಗೆ ನಿರಾಯಕ ಮಾಡುವದಕ್ಕೂ ನಮಯವನ್ನು ಹೊಂದಿರುತ್ತಾರೆ. ಇಲ್ಲದೆ ಹೊಳದರೆ ಅವಲಿಗೆ ನಮಯವೇ ಇರುತ್ತಿರಿಲ್ಲ. ಒಂದು ಮನೆಯ ಬಂಧನಕ್ಕೆಷಿಕ್ಕಬಾಗಿರುವ ಸ್ತ್ರೀಯ ಇತರಲಿಗೆ ಈರಿಗೆ ಮಾಡುವದರಿಂದೂ ಕಾರ್ಡಗಳನ್ನು ಕಳುಹಿಸುವದರ ಮೂಲಕ, ಮತ್ತು ಹತ್ತಿಗಳನ್ನು ಬರೆಯುವದರ ಮೂಲಕ ಉತ್ತೇಜಿಸುವನ್ನು ನೀಡುತ್ತಾಳೆ.

ರಕ್ಷಿಸಲ್ಪಟ್ಟವರಿಗೆ ಇತ್ಯಾವ ಧೈಯ

ಹೊಲನು ಬಂಧನದ ನಿಖಿತೆ ಉಂಟಾದ ಸುವಾತಾ ಪ್ರಾಣಾರಣದ ತುಲತಾಗಿ ಹೊಲನು ಏರಡನೆಯ ಉದಾಹರಣೆಯನ್ನು ನೀಡುತ್ತಾನೆ: ಬಂಧನವು ರಕ್ಷಿಸಲ್ಪಟ್ಟವರಿಗೆ ಧೈಯವನ್ನು ನೀಡಿತ್ತು. ಅವನು ಬರೆದು, “... ಇದಲ್ಲದೆ ಸಹೋದರರಲ್ಲ ಬಹಳ ಜನರು ನನ್ನ ಬೇಡಿಕೆ ಗಳಿಂದಲೇ ಕರೆನಲ್ಲ ಭರವಸಪುಷ್ಟಪರಾಗಿದ್ದಾರೆ. ದೇವರ ವಾಕ್ಯವನ್ನು ನಿಭರಯಿದಿಂದ ಹೇಳುವದಕ್ಕೆ ಇನ್ನು ಬಿಶೇಷ ಧೈಯಹೊಂದಿದ್ದಾರೆ” (ಪಜನ 14). ಅದು ನತ್ಯವಲ್ಲಿದ್ದರೆ ಹೊಲನ ನಂತರದ ವರ್ಜನಗಳಲ್ಲ - ಅವೆಲ್ಲಪೂರ್ವ ಸತ್ಯವಾಗಿವೆ.

ಹೊಲನ ನೇರವಾನವು ಜನಲಿಗೆ ಯಾವ ವಿಧವಾದ ಧೈಯವನ್ನು ನೀಡಿತು? ಅವರು, ಹೊಲನು ಯಾವ ಲೀಟಿಯಲ್ಲ ತನ್ನನ್ನು ನೆನ್ನಿಸಿಕೊಂಡನು ಎಂಬುದಾಗಿ ಅಲಿಯು ವಾಗಿ, ಅವಲಿಗೆ ಧೈಯಪುಂಬಾಯಿತು. ಅವನ ನಮನ್ಯಯ ನಡುವೆಯಲ್ಲಿ ಅವನು

ತೊಲಿದ ಧ್ಯಾತನಂಕಲ್ವಿದ ಸಿಬಿತ್ ಅವರಿಗೂ ಧ್ಯೇಯುವುಂಟಾಯಿತು. ಇಂಥಾ ಕಣ್ಣಗಳಿಗೆ ತುತ್ತುದ ಮನುಷ್ಯನಿಂದ, ದೇವರು ವಿಶೇಷ ಕಾರ್ಯಗಳನ್ನು ನಡಿಸುವ ವಾಗ, ಅವರಲ್ಲಿಯ ವಿಶೇಷ ಕಾರ್ಯಗಳನ್ನು ದೇವರು ನಡಿಸುವನು ಎಂಬ ಸಿಲಾಕ್ಕೆಯಿಲ್ಲದ್ದರು. ಸುವಾರ್ತೆಗೆ ಕೇಂದ್ರಜಂಧುವಾಗಿರ್ದ ಮನುಷ್ಯನು ನಮನ್ಯೇಯ ಸುಜಯನಿಂಜಿ ಸಿಲುಕಿರುವಾಗಲೂ, ಸುವಾರ್ತೆಗೆ ಯಾವ ಬಂಧನವೂ ಉಂಟಾಗಲಿಲ್ಲ.

ವರ್ಜನ 14ರಲ್ಲ “ತ್ರನಂಗ” ಎನ್ನುವ ಬದಲು “ಮಾತನಾಡು” ಎಂಬ ಹೇಳಿಕೆಯನ್ನು ನೋಡುತ್ತೇವೆ (karusso “ದೂಡ ನಂದೆಳ”) ಇದನ್ನು ಸಾರ್ವಜನಿಕಾಗಿ ಉಪಯೋಗಿ ನಲಿಗಿದೆ, ಈ ಹದವು ರ್ಯಾಕ್ ಭಾಷೆಯ ಸರಳವಾದ ಅನುವಾದವಾಗಿರುತ್ತದೆ. ಅದರ ಅಧ್ಯ (laleo) “ಮಾತನಾಡಲು” ಎಂಬುದಾಗಿರುತ್ತದೆ. ಸಾರ್ವಜನಿಕ ಸಂಪರ್ಕಕ್ಕೆ ಈ ಹದವನ್ನು ಉಪಯೋಗಿಸಿದೆ, ಪ್ರತಿದಿನದ ಸಂಪರ್ಕದ ಭಾಷೆ ಇದಾಗಿರುತ್ತದೆ ಎಂದು ಬ್ಯಾಖಾನ ವಿವರಣೆಗಾಗಿ ಅಭಿಪ್ರಾಯಿಸಿದ್ದಾರೆ. ಪ್ರತಿಯೊಬ್ಬ ಕೈನ್ಯನು ದಿನನಿತ್ಯ ಸುವಾರ್ತೆಯನ್ನು ಮಾತನಾಡುವ ಮಾಲಕ ತ್ರನಾರಣಿ ಮಾಡಬೇಕು (ಅಫ್ರಿಕನ್ ಲರಕ್ ಕ್ರೈಸ್ತರು 8:1, 4 ನೋಡಿಲ್).

ಸಿಇನನ್, ಎಂಬ ಆದಿ ಕೈನ್ಯರ ಲೀಕಾಕಾರರನು, “ಜರ್ಮನಿಗಾರರು, ನೇರಿಕಾರರು, ಕೆರಗಾರರು, ಮತ್ತು ಅಭಿದ್ಯಾವಂತರೂ, ಹೀನಾಯಿವಾದವರೂ ಮಾತ್ರ ಸುವಾರ್ತಾ ತ್ರಜಾರದ ಹಲಿಕಾರರಾಗಿದ್ದರು ಎಂದು ತಿಳಿಸಿದ್ದಾನೆ.”⁹ ಸಿಇನನ್‌ಗೆ ಇದು ಒಂದು ವಿಧ ವಾದ ಲೀಕೆಯಾಗಿತ್ತು, ಆದರೆ ಅದು ಅಧಿಕವೂತ್ತೆ ಯೋಳಗ್ರಾಗಿದೆ. “ಪ್ರೇರಹಾರದ ಮೇಜು ನುಂತ ವನ್ನಾಗ ಮಾಡುವವರ ಮೇಜು, ರ್ಯಾಕರ ಲಿಖುವ ನೇರಿಂದ ಹಿಡಿ, ಇವುಗಳೇ ಅವರ ತ್ರನಂಗ ಮಾಡುವಂಥ ವೇದಿಕೆಗಳಾಗಿತ್ತು”¹⁰ ಹೊಲನ ನೇರೆಮನೆ ವಾಸವು ಕೈನ್ಯಲಿಗೆ ಧ್ಯೇಯವನ್ನು ಉಂಟುಮಾಡಿತ್ತು.

ದೇವರ ಸುವಾರ್ತೆಯ ತ್ರನಾರಣೆಯನ್ನು ಅವನ ಧ್ಯಾತಿಂದನ (1:15-18)

ಹೊಲನು ಹೀನಾಯಿವಾದ ನೇರೆಮನೆಯ ವಾಸವನ್ನು ಅನುಭವಿಸಿದ್ದರೂ, ಇತರ ಜನರು ಅವನನ್ನು ಅವಮಾಸಿಸಿ, ಅವನನ್ನು ತಿರಸ್ತುಸಿದರು, ಮತ್ತು ಅವನಿಗೆ ಸಂಕಂಪವನ್ನು ಉಂಟುಮಾಡಿದರು. ಸುವಾರ್ತೆಯನ್ನು ತ್ರನಾರಣ ಮಾಡುವದಲಂದಲೇ ಅವನನ್ನು ಹಿಂಸಿಸಿದರು ಇದು ಆಶ್ಚರ್ಯಾನ್ವಯ!

ಕೆಲವರು ಹೇಳಿ ಕಿಷ್ಟಪ್ಪು ಭೀದ ಹುಟ್ಟಿನಬೇಕೆಂಬ ಭಾವನೆಯಿಂದ ಬೇರೆ ಕೆಲವರು ಒಳ್ಳೆ ಭಾವದಿಂದ ತ್ರಿನ್ಯನನ್ನು ತ್ರಜುರಹಡಿಸುತ್ತಾರೆ. ಇವರಂತಾ ನಾನು ಸುವಾರ್ತೆಯ ವಿಷಯದಲ್ಲ ಲುತ್ತರ ಹೇಳುವದಕ್ಕೆ ಇಲ್ಲ ಇದ್ದಿರುತ್ತೇನೆಂದು ತಿಳಿದು ತೀರಿಯಿಂದ ತ್ರಿಸಿದ್ದಿ ಹಡಿಸುತ್ತಾರೆ (ವರ್ಜನಗಳು 15-17).¹¹

ಕೆಲವರು “ಒಳ್ಳೆ ಭಾವದಿಂದ” ತ್ರಿನ್ಯನನ್ನು ತ್ರಜುರ ಹಡಿಸುತ್ತಿದ್ದರು ಅವನ ಮೇಲೆ ಅವರು “ಇಟ್ಟಿದ್ದ ಮುಮತೆ”ಯಂದ ಅನೇಕರು ಈ ಕಾರ್ಯವನ್ನು ಮಾಡಿದರು (1:14). ಅವರು ಹೊಲನನ್ನು ಮತ್ತು ಅವನ ಸಿಲುವನ್ನು ಒಳ್ಳಿದವರಾಗಿ ಅವನು ಮಾಡುತ್ತಿದ್ದ ಕಾರ್ಯಗಳನ್ನು ಮಾಡಿದರು. ಹೊಲನು “ಸುವಾರ್ತೆಗಾಗಿ ತ್ರಿಯೇಕಿನಲ್ಲಿಟ್ಟವನು ಎಂಬುದನ್ನು” ಅವರು ಅಲಿಟ್ಟಿದ್ದರು. ಇದರ ಹಿನ್ನೆಲೆಯಲ್ಲ “ನೇರುಕವಾದವನು” ಎಂದು ಹೇಳಲಾಗಿದೆ. ಯೇಸುಬಿನ ಶಿಖರದಿಂದ ಸಂದರ್ಭಕ್ಕಾಗಿಯೇ ಅವನು “ನೇರುಕ” ಗೊಂಡಿದ್ದಾನು. ಅವನು ಕೈನರನ ಸಸ್ಯಿಂದಿಗೆ ಹೊಳೆವ ಸಮಯವು ಹತ್ತಿರವಾದಾಗಲೂ ತನ್ನನ್ನು ತಾನು ಸಂರಕ್ಷಿಸಿಕೊಳ್ಳಿದೆ; ಸುವಾರ್ತೆಯನ್ನು ಸಂರಕ್ಷಿಸುವ ಸಿಲಾಕ್ಕೆಯಲ್ಲಿದ್ದನು!

ಯಾವುದರ ತೆರಿತಾಗಿ ನಮಗೆ ಸಂಶಯವಿಟ್ಟುಕೊಂಡು

ಹೇಗೂ, ಕೆಲವು ಸಹೋದರರು ಕೆಷ್ಟು ಮನೋಭಾವನೆಯಿಂದ ಸುಖಾರ್ಥಿಯನ್ನು ನಾರುತ್ತಿದ್ದರು, ಇದಲಂದ ಹೌಲನ ಸಂಕರಣನ್ನು ವೃದ್ಧಿಸುವ ಮನಸ್ಸಿನವರಾಗಿದ್ದರು. ಅಂಥವರು, ಯಾರಾಗಿದ್ದರು? ಅವರು ಅವಿಶ್ವಾಸಿಗಳಾಗಿರಿಲ್ಲ ಅಥವಾ ಅವನ ಕೆಳೆಯ ಹೋದ ಕಾಲದಲ್ಲ, ಅವನನ್ನು ಹಿಂಸಿಸಿದ ಯಿಹಾದ್ಯರೂ ಆಗಿರಿಲ್ಲ. ಹೌಲನು ಆಗಾಗೆ, ಅವರನ್ನು “ಸಹೋದರರು” ಎಂದು ಸಂಬೋಧಿಸಿದ್ದಾನೆ. ಅವರು ಅವನ ಜೀತೆ ಯಿಹಾದ್ಯರಾಗಿದ್ದರು, ಶಾಲೀಲಕ ಸಹೋದರರಾಗಿದ್ದರು (1:14ನ್ನು; ನೋಡಿಲ); ಇಂಥವರು “ತೀಕ್ಷ್ಣನನ್ನು ತುಕ್ಕರ ಹಡಿಸಲಲ್ಲ” (ಪಜನ 15). ಮತ್ತು ರಕ್ಷಣಿಗಾಗಿ ಕೈಸ್ತರು ಮೊಶೀಯ ಧರ್ಮ ತ್ರಂಘಾಣವನ್ನು ಹಾಲನಬೇಕು ಎಂದು ಹೇಳಿತ್ತಿದ್ದ ಯಿಹಾದ್ಯರೂ ಆಗಿರಿಲ್ಲ. ಅವರ ಸಂದೇಶದ ಕುಲತಾಗಿ ಹೌಲನು ಎಂದಿಗೂ ಸಂತೋಷ ಹಡುವವನಾಗಿರಿಲ್ಲ (ರೇಳಾತ್ಯ 1:8, 9; 5:2-4 ನೋಡಿಲ), ಥಿಳಿಟ್ಟಿ 1:18ರಲ್ಲ ಹೇಳಲ್ಪಡ್ಯಾಗಿ ಪವರ ಕುಲಕು ಅವನು ಆನಂದಿಸಿದನು. ಈ ವಾಕ್ಯ ಭಾಗವನ್ನು ಎಜ್ಞರಹಿದಿಂದ ಉದ್ಯಾನವಾದರೆ, ನಂದೇಶದಲ್ಲ ಯಾವುದೇ ಸಮಸ್ಯೆಯು ಇರುವದಿಲ್ಲ, ಅದರೆ ಅದನ್ನು ತ್ರಣಾರ ಮಾಡುವವರ ಮನೋಭಾವನೆಯಲ್ಲ ವೃತ್ಯಾಸ್ಯಾನವು ಇರುವದಾಗಿತ್ತು.

ಹೌಲನ ಅಂತರಾಳದಲ್ಲ ಯಾರ ಕುಲತಾಗಿ ಆಲೋಚನೆ ಇತ್ತು ಎಂದು ನಮಗೆ ತಿಜಿದಿರುವದಿಲ್ಲ, ಆದರೆ ಬಹುಶಃ ಅವರು ರೋಮಾಸ್ತರದಲ್ಲಿದ್ದ ಸೌಬಾರ್ತಿಕರೂ ಆಗಿರಬಹುದು. ಹೌಲನು ರೋಮಾಸ್ತರವನ್ನು ಸಂಧಿಸುವದರೋಳಿಗಾಗಿ, ನಭೀಯ ಅಲ್ಲ ಸ್ಥಾಪನೀಗೊಂಡಿತ್ತು, ನಿಯಮದ ಪ್ರಕಾರ ಹೌಲನು “ಮತ್ತೊಬ್ಬನು ಹಾಕಿದ ಅಂತಿಮಾರ್ಥ ಮೇಲೆ ಕೆಷ್ಟಲು ಬಯನಾಲ್ಲ” (ರೋಮಾಸ್ತರ 15:20) ಆದಾಗ್ಯ ರೋಮಾಸ್ತರವನ್ನು ಸಂಧಿನಲು ಅತಿಯಾದ ಅಳಳಾಕೆಪ್ರಕ್ಷರಣಾಗಿದ್ದನು (ರೋಮಾಸ್ತರ 1:11-15). ರೋಮಾಸ್ತರಹಿದಿಂದ ಇತರ ಮೂಲಿಗಳಿಗೆ ಸುಖಾರ್ಥಿಯ ತ್ರಣಾರಣವಾಗ ಬಹುದಾದ ಕಾರಣದಿಂದ ಬಹುಶಃ ರೋಮಾಸ್ತರವನ್ನು ಸಂಧಿನಲು ಆಶೀಪಟ್ಟಿನು.

ಬದು ಅಥವಾ ಹೆಚ್ಚಿನ ಪರುಷಗಳ ನಂತರ,¹² ರೋಮಾಸ್ತರದ ಸಭೀಗ ಹತ್ತವನ್ನು ಬರೆದು, ಎರಡು ಡಜನ್‌ಗಿಂತ ಹೆಚ್ಚಿನ ಕೈಸ್ತರ ಹೆನರುಗಳನ್ನು ನಮೂದಿಸಿದ್ದಾನೆ (ರೋಮಾಸ್ತರ 16:3-16). ಅಪ್ರೋನ್ತಲನು ರೋಮಾಸ್ತರಕ್ಕೆ ಬರುವದರೋಳಿಗಾಗಿ, ಅನೇಕ ಹುಸಿದ್ದಿ ಹಡೆದ ಸೌಬಾರ್ತಿಕರು ರೋಮಾಯದ ಸಭೀಗಳಿಗೆ ಆಶೀರ್ವಾದಗಳನ್ನು ತಂದಿದ್ದರು. ಇದರಲ್ಲ ಸಂಶಯಿಬಿಲ್ಲ.

ಆದರೆ, ಅವರಲ್ಲಿನ ಕೆಲವರು ಹೌಲನನ್ನು ಇತ್ತುಹಡತಿಲ್ಲ. ಯಾಕೆ ಎಂಬುದಾಗಿ ನಾವು ಅಲಿಯೆವು? ಸಭೀಯಲ್ಲಿದ್ದವರೆಲ್ಲರೂ ಹೌಲನ ಕುಲತಾಗಿ ಪಶುಭಾವನೆಯನ್ನು ಹೊಂದಿರಿಲ್ಲ (ಅಪ್ರೋನ್ತಲರಕ್ಯಾತ್ಯಗಳು 28:14ಇ-16ಎ). ಬಹುಶಃ ನಿರ್ದಿಷ್ಟವಾದ ಸುಖ ತಿಕಾರ್ಯ ಸಭೀಯಲ್ಲಿ ತಮ್ಮ ಕುಲತಾಗಿ ಜನರ ಮನಸ್ಸಾನ್ನು ಸೇಕಿಯಿವ ಸಲುವಾಗಿ, ಹೌಲನು ರೋಮಾಸ್ತರಕ್ಕೆ ಸ್ವೇಧಿಯಾಗಿ ಬಂದದ್ದನ್ನು ಒಪ್ಪಿತ್ತುಕೊಳ್ಳಲ್ಲ. ಎಲ್ಲರೂ ಆ ಅಪ್ರೋನ್ತಲನನ್ನು ಹೆಚ್ಚಿಗೆ ಗಮನಿಸಿದ್ದಿಲಂದ, ಅವರು ಅವನ ಮೇಲೆ ಕೋಷ ಗೊಂಡಿರಬಹುದು, ಮತ್ತು ಅವರ ನಾಯಕತ್ವವು ತಪ್ಪಿಹೊಗಬಹುದೆಂದು ಭಯ ಇತರಾಗಿರಲು ಬಹುದು.

ಸುಖಾರ್ಥಿಯನ್ನು ನಾರುವಂಥ ಶ್ರೀಯೆಯ ಹೌಲನನ್ನು ಬೇನಲಿಸಿರಬಹುದು ಎಂಬುದಾಗಿಯೂ ಅವರು ತಿಜಿಯಲು ನಾಧ್ಯಬಿಡೆ. ಎಂದು ಹೇಳಿ ಹೌಲನು ಸಹ ತಮಗಿರುವಂಥಕ ನ್ಯಾಧ್ಯಾವನನ್ನು ಹೊಂದಿರಬಹುದೆಂದು ಯೋಜಿಸಿರಬಹುದು. ಆದುದಲಿಂದ, ಸುಖಾರ್ಥಿ ತ್ರಣಾರಣಿಯಲ್ಲ ಅವರು ಹೌಲಸಿಗಿಂತಲೂ ಹೆಚ್ಚು “ಯಶಸ್ವಿನು” ಹಡೆದರೆ ಅದು ಹೌಲಸಿಗೆ ದ್ಯಾವಸನ್ನು ಉಂಟುಮಾಡಬಹುದು ಎಂದು ತಿಜಿದಿರಬಹುದು, ಮತ್ತು ಹೌಲನ ಅತಿಶಯೋಳಿಯಾದ ಸಂದೇಶವು ರೋಮಾ ಅಧಿಕಾರಿಗಳ ಮೇಲೆ ತ್ರಭಾವನನ್ನು ಜಿಲ್ಲ, ಹೌಲನ ಹಿಯಾದಿಯನ್ನು ಹಗೂರ ಮಾಡಲೂ ನಾಧ್ಯಬಿರಬಹುದು. ಅವರು ಈ ಬಿಧವಾದ

ಕಾರಣಗಳನ್ನು ನಿರೂಪುದಾದರೆ, ಅವರೂ ನಿಹಂತ ಅದರ ಹಲಿಜಾಮವನ್ನು ಎದುರಿಸಬೇಕಿತ್ತು ಎಂದು ಅವರು ಅಲಿಯಬೇಕಿತ್ತು, ಹೇಗೂ, ಅವರ ಅನೂಯೆಯ ಕ್ರಮ ಬಧ್ಯವಾಗಿರಲ್ಲ,

ಯಾವುದರ ಕುರಿತು ನಾವು ಸಂಶಯ ಹಡಳಿಗಿಂತು

ಕೆಟ್ಟ ಕಾರಣಗಳಿಂದ, ಯಾರು ಸುವಾರ್ತೆಯನ್ನು ನಾರುತ್ತಿದ್ದರು ಎಂದು ತಿಳಿಯಲು ಕೆಟ್ಟವಾಗುತ್ತದೆ, ದೇವರ ನೇರೆಯನ್ನು ತಪ್ಪಾದ ಮನೋಭಾವನೆಯಿಂದ ಮಾಡಲು ನಾಧ್ಯಬಿದೆ ಎಂದು ನಮ್ಮ ಹಾರು ತಿಳಿಸುತ್ತದೆ. ಹೊಲನನ್ನು ಹಿಂಂತಿಸುವದರ ಮನೋಭಾವನೆಯನ್ನು ಅಲಿಯಲು ಕೆಲವು ನಿಖಿಳ ಸಿಂತು, ಯೋಜಿಸಿಲ. ವರ್ಜನ 15ರಳ್ಲಿ, “ಹೊಂಟಿಕಿಷ್ಟಿನಿಂದ ಕೆಲವರು ನುವಾರ್ತೆಯನ್ನು ನಾರುತ್ತಿದ್ದರು.” ಅವರು ಹೊಲನೊಂದಿಗೆ ಸುವಾರ್ತೆಯಲ್ಲ ಹೈಕ್ವೋಟ ಮಾಡುವವರಾಗಿದ್ದರು. ಹೊಟ್ಟಿ ಕಿಷ್ಟು ಹಾಗೂ ಅನೂಯೆಯು ಸಭೆಗಳಿಗೆ ಶಾಪ ವಾಗಿರುತ್ತದೆ.

ವರ್ಜನ 17ರಳ್ಲಿ ಕೆಲವರು, “ನಾನ್ಯಾಧರ ಹಿತದೃಷ್ಟಿಯಿಂದ” ಪ್ರಜಾರಮಾಡುತ್ತಿದ್ದರು. ಗ್ರೀಕ್ ಭಾಜೆಯಲ್ಲಿ ಇದನ್ನು “ಬಾಡಿಗಾಗಿ” ಉಪಯೋಗವಾದವರು ಎಂದು ಅನುವಾದಿಸಲಾಗಿದೆ.¹³ ಹಣಕಾಗ್ರಿ ಮಾಡಿದವನು ಎಂಬುದಾಗಿ ಇರುತ್ತದೆ. ಅಂತ್ಯದಳ್ಲಿ, ಅದು ರಾಜಕೀಯ ಪ್ರತಿಯೆಯೂ ಅಗಿರುತ್ತದೆ: ಯಾವುದೇ ಬಿಧಿದಲ್ಲಾದರೂ ಹಣವನ್ನು ಸಂಹಾದನೆ ಮಾಡುವದಕ್ಕೆ ಜನರನ್ನು ಒಂದು “ಕಡೆ” ಸೇಲನುತ್ತಿದ್ದರು.

ಮೇಲೆ ಶರೀರಮಾನದ ಸಭೆಗಳಲ್ಲಿ, ಈ ಬಿಧಿವಾದ ಕೈಸ್ತರು ಇರ್ದೆಂದು ತಿಳಿಯಲ್ಪದು ಕೆಟ್ಟಕರವಲ್ಲ? ಈ ದಿವಸಗಳಲ್ಲಿಯೂ, ಆ ಬಿಧಿವಾದ ಜನರು ನಮ್ಮ ಸುತ್ತಲೂ ಇರುವವರಾಗಿದ್ದಾರೆ. ಇತರರ ಈ ಕೈರರತೆಯನ್ನು ನಾವು ಎತ್ತಿ ಹಿಡಿಯಬಹುದು, ನಮ್ಮನ್ನೇ ನಾವು ಪರೀಕ್ಷಿಸಿಕೊಳ್ಳುವೋಣ. ನಮ್ಮ ಕೈಸ್ತ ಸೇವೆಯು “ಸಿಮುಲವಾಗಿದೆಯೇ”? ಪ್ರಸಂಗಿಸುವ ಅನೇವುಳ್ಳವರಿಗಾಗಿ ಕೆಲವು ಮಾತುಗಳನ್ನು ನಾನು ಮೇಡಲನೆಯಿದಾಗಿ ತಿಳಿಸುತ್ತೇನೆ: “ಪ್ರಸಂಗ ಮಾಡುವದಲಿಂದ, ದುಡಿಮೆ ಮಾಡಲು ಅನಾರ್ಥ್ಯ.” ಸ್ವರ್ಗಾರವಕಾಗಿ, ಮತ್ತು ನನ್ನಾನ ಹಡೆಯುವದಕಾಗಿ ಪ್ರಸಂಗಿಸಬಾರದು; ಅದು ಅತ್ಯಗಳನ್ನು ಗಲ್ಲಿವ ಮತ್ತು ದೇವಲಿಗೆ ಮಹಿಮೆ ತರುವ ಮಾರ್ಗವಾಗಿರುತ್ತದೆ. ನುವಾರ್ತೆ ನಾರದವರಿಗಾಗಿಯೂ, ನನ್ನಾನ ಕೆಲವು ಮಾತುಗಳವೇ. ನಾವು ಮಾಡುವಂಥ ಕಾರ್ಯಗಳನ್ನು ಕ್ರಿಸ್ತಿಗಾಗಿ ಮಾಡುತ್ತಿದ್ದೇವೋಣ ಎಂದು ನಾವು ಪರೀಕ್ಷಿಸಿಕೊಳ್ಳುವೋಣ. ಜನಲಿಂದ ಸ್ವಾತಿಯನ್ನು ಹೊಂದಲು ನಾವು ಇದನ್ನು ಮಾಡುತ್ತಿದ್ದೇವೀಯೇ? “ನಮ್ಮನ್ನು ಜನರು ಮೆಚ್ಚಿದ್ದರೆ, ಆ ಕೆಲನವನ್ನು ಜಣ್ಣಿ ಜಡುತ್ತೇವೇಯೇ”? “ಸಿಮುಲವಾದ” ಮನಸ್ಸಿನಿಂದ ಕರ್ತನ ಸೇವೆಯನ್ನು ಮಾಡಲು, ನಮ್ಮ ದೇವರು ನಮಗೆ, ನಕಾಯಿನಾಗಿ.

ಹೊಲನು ಈ ಕುಲತಾಗಿ ಈಹಿ ಭಾವನೆಯಳ್ಳವನಾಗಿ, “ನಾನು ಶರೀರ ನಾಲ್ಕು ವರ್ಷಗಳಿಂದ ಸರೇಮನೆಯಲ್ಲಿ ಇದ್ದೇನೆ, ಇಂಥಾ ನಹಿಸಲಾರದ ಸಂಧಭರವನ್ನು ಅಹಯೋಗಿಸಿಕೊಂಡು, ಅತ್ಯಮಾರಾದದ್ದನ್ನು ಮಾಡಲು ತುಯಿತ್ತಿನ್ನುತ್ತಿದ್ದೇನೆ. ನಾನು ಜೋಡಿಸುತ್ತಲೂ, ಹತ್ತಿಕೆಗಳನ್ನು ಬರೆಯುತ್ತಲೂ, ಅತ್ಯಮಾರಾದ ಬಾಂದವ್ಯವನ್ನು ಹೊಂದಲು ತುಯಿತ್ತಿನ್ನುತ್ತಿದ್ದೇನೆ. ಅದರೆ ಈಗ ನನ್ನ ಸ್ವರ್ಗಾರವರ ನಹೋಡಿರೋ, ನನ್ನನ್ನು ಬಾಧಿಸುತ್ತಿದ್ದಾರೆ! ಇದು ಅನ್ಯಾಯವೇ!” ಎಂದು ಹೇಳದೆ, “ಹೇಗಾದರೇನು? ಯಾವ ಲಿತಿಯಿಂದಾದರು ಕಷಟದಿಂದಾಗಿ ನತ್ಯದಿಂದಾಗಿ ತೀನುನ್ನು ತೇಸಿದ್ದಿ ಹಡಿಸುವದುಂಟು; ಇದಕ್ಕೆ ನಂತೋಜಿಸುತ್ತೇನೆ: ಮುಂದೆಯೂ ನಂತೋಜಿಸುತ್ತೇನೆ” (ವರ್ಜನ 18). “ಇದು ಒಬ್ಬ ಗೌರವಪುಳ್ಟ ವ್ಯಕ್ತಿಯ, ಗೌರವಪುಳ್ಟ ಹೇಳಿಕೆಯಾಗಿದೆ.”¹⁴ ಹೊಲನು, ಹೊಲನ ಕುಲತಾಗಿಯೇ ಜಿಂತಿನಾಲ್ಲ, ನುವಾರ್ತೆಯ ಕುಲತಾಗಿ ಜಿಂತಿಯನ್ನಿದ್ದನು. ಗ್ರೀಕಾಕರರು ಅವನ ಕುಲತಾಗಿ ಹೇಳಿದ ಮಾತುಗಳಿಗೆ ಬೀಳನರಗೇಳುಲ್ಲ, ನುವಾರ್ತೆಯ ತುನಾರಣಾದದ್ದಿಂದ ಸಂತೋಷಗೊಂಡನು.

ತ್ರೈಮಾರ್ಗಿ ಏರಡು ಎಜ್ಞಲಿಕೆಯ ಸೂಜನೆಗಳನ್ನು ಸೀಳಲಾಗಿದೆ: ಮೊದಲನೆಯದಾಗಿ 1:18 ಒಬ್ಬನ ಮನೋಭಾವವು ತ್ರಾಮುವುದಲ್ಲ ಎಂದು ಬೋಧಿಸುತ್ತಿರುವದಿಲ್ಲ. ದೇವರ ದೃಷ್ಟಿಯಲ್ಲ, ಯಾಕೆ ನಾವು ಕಾರ್ಯಗಳನ್ನು ಮಾಡುತ್ತೇವೆ ಎಂಬುದನ್ನು ಜಚಿತಸಿದ್ದೇವೆ (1 ಕೊಲಂಢ 13:1-3; ರೋಮಾತ್ಮರ 16:17, 18; 2 ಕೈಲಂಢ 9:7ನ್ನು ನೋಡಿ). ಏರಡನೆಯದಾಗಿ, ಫಿಉಪ್ಪಿ 1:18ರಲ್ಲ, ಇತರರ ಮನೋಭಾವನೆಯು ಕೆಷ್ಟದ್ದು ಎಂಬುದಾಗಿಯೂ ತಿಜನುತ್ತಿರುವದಿಲ್ಲ. ಹೌಲನ ಹಾಗೆ, ನಾವಾಗೆಂಳ ಅಥವಾ ನಿರ್ವಾಗಾಗೆ, ಇತರರ ಮನೋಭಾವವನ್ನು ಆಧಲಸಿ ಮಾತನಾಡಲು ನಾಧ್ಯವಿಲ್ಲ. ನಾವು ನಷ್ಟನ್ನು ಹಲ್ಲಿಸಿಕೊಳ್ಳುತ್ತೇನೆ. ದೇವರು ಇತರರನ್ನು ತೀವ್ರಮಾಡಲ (ಅಜ್ಞಯ 4:13; ರೋಮಾತ್ಮರ 2:16 ನೋಡಿ).

ಫಿಉಪ್ಪಿ 1:18ರಲ್ಲ ನಾವು ಏನನ್ನು ಕಾರ್ಯತ್ವವೇ? ಜನರು ನಮ್ಮನ್ನು ನಡಿಸಿಕೊಂಡ ರೀತಿಯನ್ನು ಅಲೋಚಿಸುತ್ತಾ ನಮ್ಮ ಮನಸ್ಸನ್ನು ಕಲ್ಪಿಸಾಡಿರೋಣ. ಈ ವಿಷಯವನ್ನು ಅಲೋಚಿಸುವವರು ಅಹಾಯಕ್ಕೆ ತುತ್ತಾಗುವರು. ನಂತರ, ಉತ್ತಮ ಕಾರ್ಯವನ್ನು ಮಾಡುವವರನ್ನು ನಾವು ಮೆಚ್ಚಿಕೊಳ್ಳಬೇಕು. ಒಂದು ವೇಳೆ ಅವರು ಒಳೆಯ ಮನೋಭಾವದಿಂದ ಕಾರ್ಯಗಳನ್ನು ಮಾಡುತ್ತಿಲ್ಲ ಎಂದು ತಿಜದರೂ, ಅವರಲ್ಲಿರುವ ಸದ್ಯಂಗಳನ್ನು ನಾವು ದೃಷ್ಟಿಸಬೇಕೇ ಬಿನಂ, ಅವರ ದುರುಂಣಗಳನ್ನಲ್ಲ.

ದೇವರ ಕೃಷಣೋಽಣಿಯನ್ನು ದೃಷ್ಟಿಸಿದನು (1:19, 20)

ಹೌಲನು ತಾನು ದೃಷ್ಟಿತಯಲ್ಲಿರುವಾಗ, ಇನ್ನೇನನ್ನು ದೃಷ್ಟಿಸಿದನು? “ಫಳನೆಗಳು ಸುಂದರವಾದ ತಾಳದಲ್ಲ ಅಂತ್ಯವಾದದ್ದನ್ನು ಕಂಡನು”:

ಯಾಕಂದರೆ ನನಗೆ ಸಂಭಬಿಸಿರುವದು ಸೀಮ್ಯ ದೇವರಿಗೆ ಮಾಡುವ ಬಿಜ್ಞಾಪನೆಯಿಂದಲೂ ಕ್ರಿಸ್ತನು ಹೇರಿಕಾಗಿ ದಯಹಾಳಸುವ ಆತ್ಮನ ಸ್ಥಾಯಿದಿಂದಲೂ ನನ್ನ ಪರಮಿತಕ್ಕೆ ಅನುಕಾಳಸುವದೆಂದು ಬಳ್ಳಿನು. ಕೇಗಂದರೆನಾನು ಯಾವ ವಿಷಯದಲ್ಲಾದರೂ ನಾಜಿಕೆ ಹಡದೆ ಎಂದಿಸಂತೆ ಕೇಗಲೂ ನಹ ತಂಬಾ ದ್ಯುಮಂದಿರದರಲ್ಲಿರುವ ಬಹುತಿದರೂ ನಲಿಯೇ ನತ್ತರೂ ನಲಿಯೇ ನನ್ನ ದೇಹದ ಮೂಲಕ ಕ್ರಿಸ್ತಗೆ ಮಹಿಮೆಯಂಟಾಗಬೇಕೆಂದು ನನಗೆ ಬಹಳ ಅಭಿಲಾಷೆ (ಪಜನಗಳ 19, 20).

ಅವನ ಸಂತೋಷಕ್ಕೆ ಕಾರಣಗಳಿನು ಎಂದು ಈ ವಜನಗಳಲ್ಲ ಹೌಲನು ತಿಜನುತ್ತಾ ಮುಂದುವಲಿದಿದ್ದಾನೆ (“ಜೋಡಿಸುವ”) ಹಡಗಳು 19 ಮತ್ತು 20 ವಜನ 18ರೊಂದಿಗೆ). ಈ ಏರಡು ವಜನಗಳು ತುತ್ತಾಗಿ ಕಾರ್ಯನಿರ್ವಹಿಸಿವೆ. ವಜನ 19ರಲ್ಲ ಹೌಲನು, “ನಾನು ಬಲ್ಲಿನು” ಎಂದನು. ತಿಜದೆನು ಎಂಬ ಹಡಕ್ಕೆ ಈ ಹಡವು ಸಮನಾಗಿರುವದಿಲ್ಲ. ಆದರೆ “ಭರವನದ ಜ್ಞಾನ” ಎಂಬುದಾಗಿ ತಿಜನುತ್ತದೆ.¹⁵ ವಜನ 20ರಲ್ಲ ಅವನ “ಯಥಾರ್ಥವಾದ ಬಯಕೆಯನ್ನು” ತಿಜನಲಾಗಿದೆ. “ಯಥಾರ್ಥ ಬಯಕೆ” ಎಂಬ ಹಡವನು ಗ್ರೀಕ್ ಭಾಷೆಯಲ್ಲ ಜೀವಾಡಿ ಹಡವಾಗಿರುತ್ತದೆ, ಅಂದರೆ *apokaradokia* ಎಂಬುದಾಗಿ ಅದರ ಅರ್ಥ *apo* ಎಂಬುದು ಶೂವರಸ್ಥಾನ (“ದೂರವಾಗಿ”) ಅದರ ನಾಮ ಹಡದ ಸಂಗಡ “ಕರಾ” ಎಂಬುದಾಗಿ (ತಲೆ) ಮತ್ತು *dokein* (“ದೃಷ್ಟಿನಲು”) ಎಂಬ ಕ್ರಿಯಾಹಡವನ್ನು ನೇಲನಲಾಗಿದೆ. ಈ ಹಡದದ ಅರ್ಥವೇನಂದರೆ, “ತಿಜ್ಞ ದೃಷ್ಟಿಯಂದ ನೇಲಾಡುವುದು, ಎಲ್ಲವುಗಳ ಮೇಲ ರುಚ ದೃಷ್ಟಿಯನ್ನು ತೆಗೆದು, ಒಂದು ನಿರ್ದಿಷ್ಟವಾದ ವಸ್ತುವಿನ ಮೇಲೆ ಕೇಂದ್ರಿಕಲಿಸುವುದು ಎಂಬುದಾಗಿ ಇರುತ್ತದೆ.”¹⁶

ಜೀಲನ ಜಡಗಡೆ

ನಡೆಯುತ್ತು ಇದ್ದ ಹರಪನೆಗಳ ಮೇಲೆ ಹೊಲನು ದೃಷ್ಟಿಯನ್ನು ಇಟ್ಟಿದ್ದಲಂದ ಅಲ್ಲ ಎರಡು ಬಿಧವಾದ ಫಲತಾಂಶವನ್ನು ಕಂಡನು: “ಯಾಕಂದರೆ ನನಗೆ ಸಂಭವಿಸಿರುವದು ನಿಮ್ಮ ದೇವರಿಗೆ ಮಾಡುವ ವಿಜ್ಞಾಪನೆಯಂದಲೂ ತೀಸ್ತನು ಹೇರಳವಾಗಿ ದಯಹಾಳನುವ ಆತ್ಮನ ಸಹಾಯದಿಂದಲೂ ನನ್ನ ಹರಮ ಹಿತಕ್ಕೆ ಅನುಕೂಲನುವುದೆಂದು ಬಲ್ಲಿನು.” “ಜಡಗಡೆ” ಎಂಬ ಹದವನ್ನು ಗ್ರಿಲ್ ಭಾಷೆಯಂದ “ರಕ್ಷಣೆ” ಎಂದು ತರೆಯಲಾಗಿದೆ (soterias ಎಂಬ ಬಿಧ) (KJVಯನ್ನು ನೋಡಿಲಿ). “ರಕ್ಷಣೆ” ಎಂಬ ಹದವು ನಮ್ಮ ಕೈಸ್ತ ಬಿಂಬಿಸುತ್ತದೆ ಅತ ಹತ್ತಿರವಾದ ಹದವಾಗಿದ್ದರೂ, ಅಮರಾಲ್ಯ ಹದವಾಗಿದ್ದರೂ, ಆ ಹದವು ಖಾಲಿಯಾದ ಹದವಾಗಿರುತ್ತದೆ. ಅವನು ಯಾವುದಲಂದ ರಕ್ಷಣೆಯಿದ್ದಾನೆ ಎಂಬ ಹಿನ್ನೆಲೆಯನ್ನು ಗಮನಿಸಬೇಕು. ಯಾವ ಬಿಧವಾದ “ಜಡಗಡೆ” ಅಥವಾ “ರಕ್ಷಣೆ”ಯ ಬಿಂಬಿಸುತ್ತು ಹೊಲನು ತನ್ನ ಮನಸ್ಸಿನಲ್ಲಿ ಇಟ್ಟುಕೊಂಡಿದ್ದನು? ನಾಧ್ಯ ವಾದ ಬಿಂಬಿಸುತ್ತು ಯಾವುವು?

- ನೇರೆಮನೆಯಂದ ಉಂಟಾದ ಜಡಗಡೆಯೇ? ಬಹುಶಃ ಅವನ ದೃಷ್ಟಿಕ್ರಿಯಾದ ಜಡಗಡೆಯಾಗಿ ಹೊಲಿಸಿದ ಯಾವ ಬಿಧವಾದ ಭರವಣಿಕ್ರಿಯೆ ಇರಿಲ್ಲ (2:17, 23, 24ನ್ನು ನೋಡಿಲಿ). ನಾನು “ಬಲ್ಲಿನು” ಎಂಬ ಹೇಳಕೆಯು, ಅವನ ಜಡಗಡೆಗಾಗಿ ಉಪಯೋಗಿಸಿದ ಬಲವಾದ ಹದವಾಗಿರಬಹುದು.
- ವೈಲಿಗಳ ಕೆಷ್ಟ ನಡೆಸುವಿಕೆಯಂದಲೂ, ಅವರ ಅನೂಯೆಯಂದಲೂ ಜಡಗಡೆಯಾಗುವುದೇ? ಒಂದು ಹೇಳಿ ಇರಬಹುದು. ಸ್ವೇಚ್ಛಾಯಾಂತರಿಸಿದ ಯೋಜನ ಲುಪಯೋಗಿಸಿರುವ ಹದವನ್ನೇ ಹೊಲನು ನಹ ಲುಪಯೋಗಿಸಿದ್ದಾನೆ. ಯೋಜನ 13:16. ಯೋಜನ ಅರ್ಥವನ್ನೇ ಹೊಲನು ನಹ ನಿಡಿದನು ಎಂದು ಬೈಬಿಲನ ಬಿವರಣೆಕಾರರು ತಿಳಿಸುತ್ತಾರೆ: “ಅಗೋಂ, ನನ್ನ ನಾಯಿಯವನ್ನು ಸಿದ್ಧಪಡಿಸಿದ್ದೇನೆ” (ಯೋಜನ 13:18ನ್ನು ನೋಡಿಲಿ).
- ನೀರೋಂ ಜರ್ತರವಿಯ ಮುಂದ ಹಾಜರಾದಾಗ ಅವಸಿಗೆ ಉಂಟಾದ ಅವಷಾಂದಿದ ಜಡಗಡೆಯಾಯಿತೆ? ಬಹುಶಃ ಮುಂದಿನ ಪಜನದಲ್ಲಿ ಇದಕ್ಕೆ ಉತ್ತರವಿರಬಹುದು. ರೋಮಾತ್ಮರದಲ್ಲಿದ್ದ ನಾಯಿನಾನ್ನಾನದಲ್ಲಿ ತನ್ನ ನಂಜಕೆಯ ನಿಲಬಿನ ಬಗ್ಗೆ ತೆಪ್ಪಿತಾದ ಬಿರೋಧವನ್ನು ಹೊಲನು ಮಾಡಬಹುದಿತ್ತು ಅದರಲ್ಲಿ ನಂಶಯಿಬಿಲ್ಲ.
- ನಿತ್ಯವಾದಂಥ ಜಡಗಡೆಯೆ? (ರಕ್ಷಣೆ) ಈ ಬಿಂಬಿಸುತ್ತು ಹೊಲನು ಹೃದಯ ಶ್ರಾವಕರಾದಿ ನಂಜದ್ದನು (ಫಿಲಿಪ್ಪಿ 1:23; ರೋಮಾತ್ಮರ 5:9).

ಹೊಲನ ತುಲಿತಾದ “ಜಡಗಡೆಯೆ” ತುಲಿತಾಗಿ ನನ್ನ ವೈಯಕ್ತಿಕವಾದ ಹೇಳಿಕೆ ಏನೆಂದರೆ, ಅದು ಕಡೆಯ ಹೇಳಕೆಯಾಗಿದೆ. ಹಾಪದಿಂದ ಉಂಟಾಗುವ ಜಡಗಡೆಯನ್ನು ಹೊಲನು ನಿಯಮದಂತೆ “ರಕ್ಷಣೆ” ಎಂದು ತರೆದನು. “ಜಡಗಡೆ” ಎಂಬ ಹದದಲ್ಲಿ ಅಲೋಂ ಜಿನುವ ಅಂಶಗಳು ಒಳಗೊಂಡಿರಬಹುದು. ಹೊಲಿಸಿಗೆ ಏನೇ ಸಂಭವಿಸಿದರು, ಅವೆಲ್ಲವು “ಜಡಗಡೆಗಾಗಿಯೇ.”

ಅವನ ಜಡಗಡೆಯಲ್ಲ ಎರಡು ಅಂಶಗಳು ಅಡಕಗೊಂಡಿವೆ. ಹೊದಲನೆಯದಾಗಿ ಫೀಲಿಪ್ಪಿ ಸಭೆಯವರ ಶಾಧನೆಯಾಗಿದೆ: “ಯಾಕಂದರೆ ನನಗೆ ಸಂಭವಿಸಿರುವುದು ನಿಮ್ಮ ದೇವರಿಗೆ ಮಾಡುವ ವಿಜ್ಞಾಪನೆಯಂದಲೂ ತೀಸ್ತನು ಹೇರಳವಾಗಿ ದಯಹಾಳನುವ ಆತ್ಮನಿಂದಲೂ ನನಗೆ ಹರಮಿತವಾಗಿದೆ” ಮತ್ತು ಹೊಲನು ನಹ ಅವಳಿಗಾಗಿ ಶಾಧಿಸಿದನು (1:3, 4), ಮತ್ತು ಅವರು ಅವಸಿಗಾಗಿ ಶಾಧಿಸಿದರು (1:19). ತನ್ನ ನಹ ಕೈಸ್ತರ ಶಾಧನೆಯನ್ನು ಹೊಲನು ಯಾವಾಗಲೂ ಬಯಸಿದನು (ರೋಮಾತ್ಮರ 15:30-32; 2 ಕೊಲಿಂಥ 1:11; 1 ಥೆಸಲೋನಿಕ 5:25; 2 ಥೆಸಲೋನಿಕ 3:1, 2; ಫಿಲಿಪ್ಪೋನ 22). ಕೈಸ್ತರ ಬಬ್ಬಲಗೊಬ್ಬರ

శ్రుతింసబెంకు.

ఎరడనేయదాగి పలశుద్ధాక్షునే అవన జడుగడేగాగి స్కాయ మాడిద్ధునే: “జదు నన్న జడుగడేగాగియే లుంటాయితెందు నాను బల్లేను” ఇదక్కే యీఎను క్రిస్తున ఆక్రమిందలే కొరచేయ ఒదగినుచికిచేయ లుంటాయితు. ఇదర గ్రీక్ భాషీయ అథవ ఒదగినుచికి ఎంబుదాగియత్తుదే (“సరరాబు”: KJV) ఇదలందలే “జరణ” ఎంబ పదపు లుధ్భిసిదే ఇదర అక్షరశః అథవేనేందరే గ్రీక్ పట్టణద హబ్గరక్కల్ల కాడుగారలిగే నిండుచ నంబిళ ఎంబుదాగిదే. ఈ కాడుగారలిగే నరకాల అధికాలగళు ధారళ వాగి దేణిగియన్న నిండబేకిత్తు. త్రమేణవాగి, జరణ ఎంబ పదద జీతేయల్లద్దంత సంబంధపు ములయల్పుత్తు. ఆదరే లుదారవాగియూ మత్తు హజ్జగియూ నిండుచంత యోజనేయు ముందుపరేయలు.¹⁷ “కండనాదంత యీఎను క్రిస్తున ఆక్క” అదు పలశుద్ధాక్షువాగియత్తుదే. యీఎను క్రిస్తును పలశుద్ధాక్షునన్న కటుఖినుచనేందు హేఱద వాగ్గానపన్ను ఆంతను సేరచేలసిద్దము (యోహాన 14:16, 17; అప్పోన్తులరక్కయ్యగళు 1:8; 2:1-4). బిఅయం బారట్లే ఈ హేఱకేయన్న సలయాగి నిఁడి, “క్రిస్తున పలశుద్ధాక్షును ననగే నిండుచంత లుదారవాద స్కాయ ఎందు హేఱద్దారే.”¹⁸

పలశుద్ధాక్షును లుదారవాగియూ మత్తు యిఫేళజ్యవాగియూ అవన కొరతేగ ఇస్సు నిఁగినుచనేందు హౌలను ఆశిసిద్దము - మత్తు పలశుద్ధాక్షును తానే నమ్మ కొరతేయిన్న నిఁగినుచను. నాచు దిఇక్కొన్నాన మాడిసికొండు కైస్తురాగు వాగ పలశుద్ధాక్షునన్న దానవాగి హడెయుకొశ్చత్తేచె (అప్పోన్తులరక్కయ్యగళు 2:38). దేపర మక్కల్ల నేలగేండిరువ పలశుద్ధాక్షున మూలక బలపూ మత్తు స్కాయచూ దొరకుత్తుదే (రోమాపుర 8:11-13, 26-28). హౌలను బరేయువాగ బహుళః జిత్తులుక్కన స్కాయపన్ను అదరఱ్ల నేలసిరబహుమ. “నన్న దేపరు క్రిస్తు యీఎనుచిన మూలక తన్న ప్రభావద బశ్యయక్క తక్క కాగి నిమ్మ ప్రతియొందు కొరతేయన్న నిఁగి నుచను” (ఫీలష్టి 4:19).

క్రిస్తున భనతే

యీఎను క్రిస్తున భనతేయ కులతాగి హౌలను ఎరడనేయ కఫాలంతపన్ను మునేళ్లుడిదను: “హేఁగందరే నాను యావ బిషయదల్లాదరూ నాజికేపడే ఎందినంతే ఈగలూ నక తుంబా ధైయందిదిరుచదలింద బదుకిదరూ సలయే నస్తరూ నలయే నన్న దేహద మూలక క్రిస్తుగినే మహిచేయుంటాగబేఁకేందు బహళ అఖలాశీయిచె: కాగేయే ఆగుపడేందు భరపన లుంటు” (1:20) ఎందు హేఱదను. క్యేసరన ముందే సిల్లువాగ, హౌలను ఈ హేఱకేయన్న హేళ బహుదిత్తు. అవను రాజన నస్మిధియల్ల సించుకొళ్లలు ధైయపుళ్లపనాగిద్దు. “అల్ల అవసిగే అవమాన” వాగదంత స్థితియల్ల సిల్లలు మత్తు అవను యార కులతాగి బలవాద సిలుపన్ను ఆశద్దనేఁ అదక్కుగి సింధువాగిద్దను.

అవసిగే లుంటాద నకల కాయిగళు క్రిస్తున భనతేగాగి లుంటాగిద్దపు ఎంబ అజల నంజకేయల్లద్దను. “భనతే” ఎంబ పదపన్ను “బిస్తులను” ఎంబుదాగియూ అథవా “మహిచేపడిను” ఎంబుదాగియూ అనువాద మాడలాగిదే.¹⁹ ఈ యోజనేయు మోదలనేయదాగి ఆళ్ళయపన్నుంటు మాడుత్తుదే. “యీఎను దొడ్డచెనాగియదలింద,” హౌలను హేగే ఆచనన్న “బిన్నార” మాడలు అథవా “మహిచే పడినలు” నాధ్యవాయితు? నాచు గళు మాడలు నాధ్యబిదేయే? “నాచు

ಅತನನ್ನ ಮನಸ್ಯರ ಆಲೋಚನೆಯಲ್ಲ ಬಿನ್ಹಾರ ಮಾಡಬಹುದೆಂಬುದೆ ತಕ್ಕ ಉತ್ತರವಾಗಿದೆ.” ಖಾದುಗಳನ್ನಿಂತಿಯಲ್ಲ ಪಂಪುಗಳ ದೊಡ್ಡದಾಗಿ ಕಾಣಿಸುತ್ತವೆ. ಕ್ರಿಸ್ತನು ಒಳಗೊಂಡಿರುವಂಥ ಜೀವಿತವು, ಅಹಂತಿಮವಾದ ಕರ್ತನನನ್ನು ಅತನು ಯಾವಾಗನಾಗಿದ್ದಾನೇಂದು ತಿಳಿಯಬಹುದು.

ಕ್ರಿಸ್ತನು ಹೊಲನ ದೇಹದಲ್ಲ ಮಹಿಮೆ ಹೊಂದುವನು ಎಂದು ಅವನು ತಿಳಿದಿದ್ದನು. “ನಮ್ಮ ದೇಹಗಳು” ದೇವರಿಗೆ ಆಲಯವಾಗಿರುವದಲಂದ (1 ಕೆಳಲಿಂಥ 6:19) ನಾವು ಅದನ್ನು ದೇವರಿಗೆ ನಮಹಿನಬೇಕು (ರೋಮಾಪುರ 12:1). ಮರಣವಾಗಲೇ ಅಥವಾ ಜೀವವಾಗಲೇ ಕ್ರಿಸ್ತನು ಅದರಲ್ಲ ಮಹಿಮೆ ಹೊಂದುವನೆಂದು ಹೊಲನು “ನಂಜಿದ್ದನು... ಇನ್ನೂಂದು ಹಡದಲ್ಲ, ಅವನು ಸತ್ಯರೂ ಅಥವಾ ಬದುಕಿದರೂ” ಕ್ರಿಸ್ತನಿಗೆ ಮಹಿಮೆಯಾಗುತ್ತಿತ್ತು. ಬಹುಶಃ ಹೊಲನು ಜಡಾಗೆಗೊಳ್ಳುವನು ಎಂದು ನಂಜಿದ್ದನು, ಆದರೆ ಅವನು ನರವ್ಯಾಪಿಯಾಗಿ ಇಡ್ಡಿದ್ದಿಲಂದ, ಅವನು ಕ್ರಿಸ್ತನನ್ನು ಎತ್ತಿ ಹಿಡಿಯಲು ಮನನ್ನು ಮಾಡಿದ್ದನು.

ಅವನು ತನ್ನ ಬಿರೋಧಿಗಳನ್ನು ಎದುಲನುವಾಗ, ಅವನಿಗೆ ಅವಮಾನವಾಗಿದ ಲೀಟಿಯಲ್ಲ ಕ್ರಿಸ್ತನನ್ನು ಮಹಿಮೆ ಹಡಿಸಲು ನಿಲ್ಲಕ್ಷಿಸಿಕೊಂಡಿದ್ದನು. ಈ ಕುಲತಾಂಶಗಳಿಂದ ಅವನು ಲಾಭಹಡಿಯಲು ಯಶ್ಸಿಸಿದನೇ? ಇಲ್ಲ. ಮೂಲ ಹಾರಗಳಲ್ಲ, “ಅವಮಾನಕ್ಕೆ ಒಳಗಾದನು” ಮತ್ತು ಮಹಿಮೆ ಹೊಂದಿದನು. ಮುಂದೆ ನಡೆಯುವ ಕಾರ್ಯವಾಗಿದೆ. ವಾಕ್ಯದ ಸಂಗತಿಗಳ ಕುಲತು ತಿಳಿಸಿರುವ ಸ್ವರವಾಗಿರುತ್ತದೆ. ಬಯಸಿದ ಭಾತಾಂಶಕ್ಕೆ ಹೊಲನೇ ಹೊಣಿಗಾರನಾಗಿದ್ದನು ಎಂದು ಅವನು ನಂಜರಾಲ್ಲ; ದೇವರನ್ನು ಮಾತ್ರ ನಂಜಿದ್ದನು.

ಹೊಲನು ಜೀವಿತವನ್ನು ದೃಷ್ಟಿಸಿದಂತೆ, ನಾವು ದೃಷ್ಟಿಸಿದರೆ, ನಮ್ಮೆ ನಂಭಬಿನುವರೆಲ್ಲವು ಒಳ್ಳೆಯದಕ್ಕಾಗಿ ಎಂದು ನಂಬುತ್ತೇವೆ. ನಮ್ಮ ನಂಬಂಧವು ನಲಯಾಗಿದ್ದು, ನಮ್ಮ ಮನೋಭಾವನೆಗಳ ನಲಯಾಗಿದ್ದರೆ, ನಮ್ಮ ಒಳ್ಳೆಯದಕ್ಕಾಗಿಯೇ ಎಲ್ಲವು ನಂಭಬಿನುತ್ತವೆ (ರೋಮಾತ್ಯರ 8:28ನ್ನು ನೋಡಿಲ್ಲ). ಈ ವಿಷಯವು ಒಂದು ವಿಶೇಷವಾದ ನಮಾಧಾನವನ್ನು ನಮ್ಮ ಹೃದಯಕ್ಕೆ ತರುತ್ತದೆ!

ಮುಕ್ತಾಯ

ಹೊಲನು, ತನ್ನ “ಸಿಂಬೆ ಹಳ್ಳಿನು” ತೆಗೆದುಕೊಂಡು, ಅದನ್ನು ಮದುರವಾದ ಹಾಸಿಯವನ್ನಾಗಿ ಮಾಡಲು ನಾಧ್ಯವಾಯಿತು. ಹೊಲನು ತನ್ನ ನಮಸ್ಯಗಳನ್ನು ಎದುಲಸಿದಂತೆ, ನನಗೆ ಇದು ನಹಾಯಕವಾಗುತ್ತದೆಯೇ? ನಿಷ್ಠಾಯವಾಗಿಯೂ ನಾನು ಈ ಹಾರಗಳನ್ನು ಸಿದ್ಧಪಡಿಸುವಾಗ, ಒಬ್ಬಿಲ್ಲಿಗೆ ಈ ಲೀಟಿಯಾಗಿ ಹೇಳಿದೆನು. “ಹೊಲನ ವ್ಯಾಲೆಕ್ಟ್‌ವಾದ ಅಲೋಜನೆಗಳ ನನ್ನ ಕಿಬಿಯಲ್ಲ ಹಿನ್ನಗುಷ್ಟಿತ್ತಿದೆ; ರೋಹರ್, ನಿನ್ನ ಮನೋಭಾವನೆಯನ್ನು ಅಜವ್ಯಾದಿ ಹಡಿಸಿಕೊಳ್ಳಿ!” ನಾನು ಅದನ್ನು ನಂಬುತ್ತಂತೆ ಮಾಡಿದಾಗ, ಅದನ್ನು ಹಿನ್ನಮಾತು ಎಂಬುದಾಗಿ ನಿರ್ದಿಷ್ಟಿಸಿ, ದೊಡ್ಡ ಶಳ್ಳ ಎಂಬುದಾಗಿ ನಿರ್ದಿಷ್ಟಿಸಿ! ನಿನ್ನ ಮನೋಭಾವನೆಯ ಕುಲತಾಗಿ ನಾನು ಯೋಜಿಸಬೇಕಾಗಿದೆ. ನಿಮ್ಮ ಕುಲತಾಗಿ ಏನು?

ವಿಷಯ ನೂಜನೆ

ಈ ತ್ರಣಂಗವನ್ನು ನೀವು ಹೂಯೋಜಿಸುವಾಗ ನುವಾಡೆಯನ್ನು ಅಂಗಿಕರಿಸಲು ಅಹ್ವಾನವನ್ನು ನೋಡಿಲ್ಲ. ನೀವು ನಿಮ್ಮ ಕೆಳಗಳಿಗೆ “ದೇವರ ಕುಲತಾಗಿ ನಿಮ್ಮ ಮನೋಭಾವವು ಬಹು ಹೂಮುಖ್ಯವಾದದ್ದು. ಅವನನ್ನು ಕ್ರಿಸ್ತಿಸಿ, ಅವನಲ್ಲ ಭರವಸಬಿಷ್ಟರಿಂದೇ?” ಅ ಲೀಟಿ ಇದ್ದರೆ, ಅತನ ಜಿತ್ತಪನ್ನೆ ನೆರವೆಲಸಿಲ (ರೋಹಾನ 14:15; ಮಾತ್ರ 16:16).”

¹William Barclay, *The Letters to the Philippians, Colossians, and Thessalonians*, rev. ed., The Daily Study Bible Series (Philadelphia: Westminster Press, 1975), 22. ²W. E. Vine, *The Expanded Vine's Expository Dictionary of New Testament Words*, ed. John R. Kohlenberger III with James A. Swanson (Minneapolis: Bethany House Publishers, 1984), 468. ³Ibid. ⁴Barclay, 20; Avon Malone, *Press to the Prize* (Nashville: 20th Century Christian, 1991), 35; Charles R. Swindoll, *Laugh Again* (Dallas: Word Publishing, 1992), 53; Warren W. Wiersbe, *The Bible Exposition Commentary*, vol. 2 (Wheaton, Ill.: Victor Books, 1989), 67. ⁵ନିଃପ୍ରଭ ଇଯପଂଥ ସ୍ଫୁଳକ୍ଷେ ଅମୁରୁଣପାଗି ତେ ଧୃଷ୍ଟାଂତପନ୍ଥ ହେଲେଲ. 2ନେ ତେତଙ୍କଜିଦ ଯୁଦ୍ଧଦିଲ୍ଲ ଅମେଲକେଯ ସ୍ୱେତ୍ସ୍ଵଦୟର ମୁଂଡାରି ହୋଇ ମାର୍ଗ ଚନ୍ଦ୍ର ହୀଦିଦର (ଆଦରଲ୍ଲ କାତ୍ତ୍ଵାପକାଦ ନେଇପେଗଭ ମତ୍ତୁ ବିମାନ ଶିଲ୍ଲାଣଗଭ ନକ ବିକ୍ରିବିଳନ୍ତିରୁପରି) କାହିନ ଦାଲିଯନ୍ତୁ କରିଦୁ ହୀଦିକିନୁପରି କଥେଯନ୍ତୁ ହେଲେବିହୁଦୁ. ⁶ତେ ବାହ୍ୟାନ୍ଦାଲ୍ଲରୁଥ ମାହିତିଯ ବିଧିବିଧାଦ ମୁଲାଗଞ୍ଚିତ ନଂରୁଖିନଲାଗିଦେ, Wilbur Fields, *Philippians - Colossians - Philemon* (Joplin, Mo.: College Press, 1969), 27; Malone, 36; and Barclay, 21. ⁷ବିକ୍ରିକରିତ ପୁନରାଵରତନମ୍ବାରିରବକୁମୁଦ. ଅହୋନ୍ତୁଲାର ପତ୍ର ନୀର୍ଦ୍ଦିଷ୍ଟ ଉତ୍ସାଦପରି ମତ୍ତୁ ହୋଲନ ବୈତନଗେଇନ୍ଦ୍ରିୟ ଅତର ସ୍ୱେତିକିଲଙ୍କ ତିଜନଲୁ ଅନ୍ତମତି ନିରଦେଖିବକୁମୁଦ. ⁸ଅନେକ କୁଟୁଂବଗଭିତ୍ତ ଅନେକ ଯୋବନପୁରୁଷ ତୁନଂଗିରାଗିଦ୍ବାରେ. ତୁତିବେଳି ଗର୍ଜନା ବିନିମୟ ଧୃଷ୍ଟାଂତପନ୍ଥ ନିରଦେଖକୁମୁଦ. ⁹Quoted in Malone, 37. ¹⁰Ibid.

¹¹KJVଯିଲ୍ଲ ପଜନ 16 ମତ୍ତୁ 17ରିଲ୍ଲ ଇରୁଗି ହେଲେଲ୍ଲାପରି. ପ୍ରାଂଧଗଭ ନାହିଁନିଲ୍ଲ NASB ପରପାରି ଇଯପ୍ରଦେଶ, ଅଦର କ୍ରମପୁ ବାହ୍ୟାନ୍ଦ ଆଧ୍ୟ ଚନ୍ଦ୍ର ବିଦ୍ୟାଲ୍ଲ. ¹²କ୍ର. ଶ 57ରିଲ୍ଲ ରୋହମାଯର ପୁନକ ବରେଯଲ୍ଲାପରିବକୁମୁଦ ଏବଂ ଅଳପୁ ଇଯପ୍ରଦେଶ. କ୍ର. ଶ 62ରିଲ୍ଲ, ମତ୍ତୁ ତୋଲନ ନେରେମନେଯ ବାନଦ ଅଂକ୍ୟଦିଲ୍ଲ ଫିଅପ୍ରିଯାଚର ପ୍ରତିକେଯ ବରେଯଲ୍ଲାପରି. ¹³*The Analytical Greek Lexicon* (London: Samuel Bagster & Sons, Ltd., 1971), 166. ଅଦର ନାମାନ୍ୟ ବାଦ ମାହିତିଯ ଭାରକ୍ଷେ, 23ରିଠା ଅଳନଲ୍ଲାପରି. ¹⁴D. A. Hayes, quoted in James Burton Coffman, *Commentary on Galatians, Ephesians, Philippians, Colossians* (Austin, Tex.: Firm Foundation Publishing House, 1977), 269. ¹⁵Pat Edwin Harrell, *The Letter of Paul to the Philippians*, The Living Word Commentary series, ed. Everett Ferguson (Austin, Tex.: R. B. Sweet Co., 1969), 68. ¹⁶Barclay, 26. “ତଳୀଯନ୍ତ୍ର ତୁରୁଗି ବିଜ୍ଞାର ନାମୁଧ୍ୟଚନ୍ଦ୍ର ଅଲ୍ଲାଲ୍ଲାକିମିଦ ନୋଇଟ” (Harrell, 70) ମତ୍ତୁ “ତଳୀଯନ୍ତ୍ର ତୁରୁଗି ବିଜ୍ଞାର ନାମୁଧ୍ୟଚନ୍ଦ୍ର ଅଲ୍ଲାଲ୍ଲାକିମିଦ ନୋଇକୁମୁଦ” ଏବଂ ଅଧିକପରିମା ମତ୍ତୁ ବିଜ୍ଞାର ନାମୁଧ୍ୟଚନ୍ଦ୍ର ଅଲ୍ଲାଲ୍ଲାକିମିଦ ନୋଇକୁମୁଦ” (Malone, 39). ¹⁷Harrell, 68; Wiersbe, 69. ¹⁸Barclay, 24. ¹⁹Harrell, 70.